



ಕರ್ನಾಟಕ ಸರ್ಕಾರ

**ಕರ್ನಾಟಕದ**

**ಮಧ್ಯಮಾವಧಿ**

**ವಿತ್ತಿಯ ಯೋಜನೆ**

**2007-11**

ಆರ್ಥಿಕ ಇಲಾಖೆ

2007



**ಕರ್ನಾಟಕ  
ಮಧ್ಯಮಾವಧಿ ವಿತ್ತೀಯ ಯೋಜನೆ  
2007-11**

**ಆರ್ಥಿಕ ಇಲಾಖೆ  
2007**

## ನಿಯಮ ಪಾಲನಾ ಹೇಳಿಕೆ

2007-11ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ 3ನೇ ಪ್ರಕರಣದ ಅನುಪಾಲನೆಯಲ್ಲಿ ವಿಧಾನ ಮಂಡಲದ ಮುಂದೆ ಮಂಡಿಸಲಾಗಿದೆ.

ಅಧಿನಿಯಮದ 3ನೇ ಪ್ರಕರಣಕ್ಕೆ ಅನುಗುಣವಾಗಿ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಈ ಮುಂದಿನ ಅಂಶಗಳನ್ನು ಅಳವಡಿಸಬೇಕಾಗಿದೆ. ಈ ಎಲ್ಲಾ ಅಂಶಗಳು ಈ ದಾಖಲೆಯಲ್ಲಿ ಲಭ್ಯವಾಗುತ್ತವೆ.

1. ಸರ್ಕಾರದ ಮಧ್ಯಮಾವಧಿ ವಿತ್ತೀಯ ಉದ್ದೇಶಗಳು (ಅಧ್ಯಾಯ 1,4,5,6 ಮತ್ತು ನೋಡಿ.)
2. ಹಿಂದಿನ ವರ್ಷಗಳಲ್ಲಿ ನಿಗದಿಪಡಿಸಿದ ವಿತ್ತೀಯ ಸೂಚಕಗಳ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (ಅಧ್ಯಾಯ 2 ಮತ್ತು ಕೋಷ್ಟಕ 1 ಮತ್ತು 2 ನೋಡಿ)
3. ಇತ್ತೀಚಿನ ಆರ್ಥಿಕ ಪ್ರವೃತ್ತಿಗಳು ಮತ್ತು ಬೇಳವಣಿಗೆ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಹೇಳಿಕೆ (ಅಧ್ಯಾಯ 3 ನೋಡಿ)
4. ಸರ್ಕಾರದ ಪ್ರಮುಖ ಆದ್ಯತೆಗಳು ಮತ್ತು ಪ್ರಮುಖ ವಿತ್ತೀಯ ನೀತಿಗಳು ಮತ್ತು ಅವುಗಳ ಸುಸ್ಥಿರತೆಯ ಮೌಲ್ಯಮಾಪನ (ಅಧ್ಯಾಯ 4 ರಿಂದ 7 ನೋಡಿ)
5. ನಾಲ್ಕು ವರ್ಷದ ಚಲನಶೀಲ ಗುರಿಗಳು (ಅಧ್ಯಾಯ 7 ಮತ್ತು ಕೋಷ್ಟಕಗಳು 10.1 ಮತ್ತು 10.2 ನೋಡಿ)
6. ರಾಜಸ್ವ ಕೊರತೆ ಮತ್ತು ಉತ್ಪಾದನಾ ಉದ್ದೇಶಗಳಿಗಾಗಿ ಬಂಡವಾಳ ಸ್ವೀಕೃತಿಗಳ ಬಳಕೆ ಸಂಬಂಧಿಸಿದಂತೆ ಸುಸ್ಥಿರತೆಯ ಮೌಲ್ಯಮಾಪನ

## ಮಧ್ಯಮಾವಧಿ ವಿತ್ತೀಯ ಯೋಜನೆ 2007-11

ವಿಷಯ ಸೂಚಿ	ಪುಟ
<b>1. ಪೀಠಿಕೆ</b>	
ಎ. ವಿತ್ತೀಯ ಒತ್ತಡದಿಂದ ವಿತ್ತೀಯ ಸಂಚಯನದಡೆಗೆ	1
ಬಿ. ವಿತ್ತೀಯ ವಿಧಾಯಕಗಳು	2
<b>2. ವಿತ್ತೀಯ ನಿರ್ವಹಣೆಯ ಮೌಲ್ಯಮಾಪನ</b>	
ಎ. ವಿತ್ತೀಯ ಸೂಚಕಗಳ ಕಾರ್ಯನಿರ್ವಹಣೆ	4
ಬಿ. ವಲಯವಾರು ವೆಚ್ಚ ಪ್ರವೃತ್ತಿಗಳು	5
ಸಿ. ಗಮನಹರಿಸಬೇಕಾದ ಕ್ಷೇತ್ರಗಳು	7
<b>3. ಸ್ಥಾಲ ವಿತ್ತೀಯ ದೃಷ್ಟಿಕೋನ</b>	
ಎ. ಜಿ.ಎಸ್.ಡಿ.ಪಿ. ಮತ್ತು ಹಣದುಬ್ಬರ ದೃಷ್ಟಿಕೋನ	8
ಬಿ. ಕಾರ್ಯನೀತಿಯಲ್ಲಿ ಮಧ್ಯಪ್ರವೇಶ	9
<b>4. ರಾಜಸ್ವ ಸುಧಾರಣೆಗಳು ಮತ್ತು ಅಂದಾಜುಗಳು</b>	
ಎ. ರಾಜಸ್ವ ಸುಧಾರಣೆಗೆ ಆಧಾರವಾಗಿರುವ ತತ್ವಗಳು	10
ಬಿ. ತೆರಿಗೆ ಪ್ರವೃತ್ತಿ ಬೆಳವಣಿಗೆ ಪ್ರಮಾಣ ಮತ್ತು ಏರಿಕೆ	10
ಸಿ. ಪ್ರಮುಖ ತೆರಿಗೆಗಳ ಅಂದಾಜುಗಳು ಮತ್ತು ಸುಧಾರಣಾ ಕ್ಷೇತ್ರಗಳು	
i) ವಾಣಿಜ್ಯ ತೆರಿಗೆಗಳು	11
ii) ರಾಜ್ಯ ಅಬಕಾರಿ	12
iii) ಮುದ್ರಾಂಕ ಮತ್ತು ನೋಂದಣಿ	14
iv) ಮೋಟಾರು ವಾಹನ ತೆರಿಗೆ	15
ಡಿ. ಮುಖ್ಯ ತೆರಿಗೆಯೇತರ ರಾಜಸ್ವಕ್ಕೆ ಸಂಬಂಧಿಸಿದ ಅಂದಾಜುಗಳು ಮತ್ತು ಸುಧಾರಣೆ ಕ್ಷೇತ್ರಗಳು	
i) ಖನಿಜಗಳಿಂದ ರಾಜ್ಯಾದಾಯ (ರಾಯಲ್ಟಿ)	17
ii) ಅರಣ್ಯ ಸ್ವೀಕೃತಿಗಳು	17

## 5. ವೆಚ್ಚ ನಿರ್ವಹಣೆ ಮತ್ತು ಅಂದಾಜುಗಳು

ಎ. ಅತ್ಯಧಿಕ ಆದ್ಯತೆಯ ಅಭಿವೃದ್ಧಿ ವೆಚ್ಚ ಮತ್ತು ಕಾರ್ಯತಂತ್ರ	
i. ಶಿಕ್ಷಣ	18
ii. ಆರೋಗ್ಯ	19
iii. ರಸ್ತೆಗಳು ಮತ್ತು ಸೇತುವೆಗಳು	20
iv. ವಿದ್ಯುತ್	21
v. ನೀರಾವರಿ ಮತ್ತು ಕೃಷಿ	22
vi. ಸಮಾಜ ಕಲ್ಯಾಣ	23
ಬಿ. ಪ್ರಮುಖ ಸಹಾಯಧನಗಳು ಮತ್ತು ಸುಧಾರಣೆಯ ಕ್ಷೇತ್ರಗಳು	
i. ವಿದ್ಯುತ್ ಸಹಾಯಧನ ಮತ್ತು ವಿದ್ಯುತ್ ವಲಯದ ಕೊರತೆ	24
ii. ಆಹಾರ ಸಹಾಯಧನ	25
iii. ಸಾರಿಗೆ ಸಹಾಯಧನ	25
ಸಿ. ವೇತನ ಮತ್ತು ನಿವೃತ್ತಿವೇತನ ವೆಚ್ಚ	
ಡಿ. ಪ್ರಾದೇಶಿಕ ಅಸಮತೋಲನಗಳು	

## 6. ಪಿಎಫ್‌ಎಂಎ ವ್ಯವಸ್ಥೆ ಮತ್ತು ಸಾಲದ ಸುಧಾರಣೆಗಳು

ಎ. ಬಜೆಟ್ ಹೊರತಾದ ಸಾಲ	26
ಬಿ. ಸಮಗ್ರ ಹಣಕಾಸು ವ್ಯವಸ್ಥೆ	27
ಸಿ. ಕಾರ್ಯಕ್ರಮಗಳಿಗೆ ಹಣ ಒದಗಿಸುವುದು	27
ಡಿ. ಸಂಚಯ ಲೆಕ್ಕ ದಾಖಲೆ	28
ಇ. ಸಾರ್ವಜನಿಕ ಲೆಕ್ಕಪತ್ರಗಳ ಸುಧಾರಣೆ	28
ಎಫ್. ಸಾಲ ಮರುಪಾವತಿ ಸುಧಾರಣೆಗಳು	28
ಜಿ. ಸರ್ಕಾರಿ ಖಾತರಿ	29


## 7. ಮಧ್ಯಮಾವಧಿ ವಿತ್ತೀಯ ಯೋಜನಾ ಅಂದಾಜುಗಳು 2007-11

## 1. ಪೀಠಿಕೆ

### ಎ) ವಿತ್ತೀಯ ಒತ್ತಡದಿಂದ ವಿತ್ತೀಯ ಸಂಚಯನದಡೆಗೆ

ವಿತ್ತೀಯ ಕಾರ್ಯನೀತಿ ಹಾಗೂ ಕಾರ್ಯತಂತ್ರವು ಆರ್ಥಿಕ ಬೆಳವಣಿಗೆಯನ್ನು ವರ್ಧಿಸುವ ಹಾಗೂ ಬಡತನವನ್ನು ನಿವಾರಿಸುವ ಸಾಧನವಾಗಿದೆ. ಸ್ಥಗಿತಗೊಂಡ ತೆರಿಗೆ ರಾಜಸ್ವ, ವೇತನ ಆಯೋಗದ ನಿರ್ಧಾರಗಳ ಅನುಷ್ಠಾನದಿಂದಾಗಿ ವೇತನದ ವೆಚ್ಚದಲ್ಲಿನ ಹೆಚ್ಚಳ, ಏರುತ್ತಿರುವ ಆರ್ಥಿಕ ಕೊರತೆ, ಆಯವ್ಯಯ ಮೀರಿದ ಸಾಲಗಳು, ಅದರ ಮೇಲೆ ವಿಧಿಸಿದ ಬಡ್ಡಿ ಸಂದಾಯಕ್ಕಾಗಿ ಉಂಟಾದ ವೆಚ್ಚ, ಮೂಲಭೂತ ಸೌಕರ್ಯ ಹಾಗೂ ಸಾರ್ವಜನಿಕ ಸರಕುಗಳಿಗಾಗಿ ಸಾರ್ವಜನಿಕ ವಲಯದಲ್ಲಿ ಹಣ ಹೂಡದಿರುವುದು, ತತ್ಪರಿಣಾಮವಾಗಿ ಇಳಿಮುಖವಾದ ತೆರಿಗೆ ರಾಜಸ್ವ-ಇವುಗಳ ವಿಷವರ್ತುಲದಲ್ಲಿ ರಾಜ್ಯವು ಸಿಲುಕಿ 1990ರ ದಶಕದಲ್ಲಿ ಕರ್ನಾಟಕದ ವಿತ್ತೀಯ ಸ್ಥಿತಿ ಕುಸಿಯಿತು. 2000ರಿಂದೀಚೆಗೆ ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಶ್ವೇತಪತ್ರವನ್ನು ಮಂಡಿಸಿದ ತರುವಾಯ ರಾಜ್ಯ ಸರ್ಕಾರವು ಮಧ್ಯಮಾವಧಿ ವಿತ್ತೀಯ ಕಾರ್ಯತಂತ್ರವನ್ನು ಅಳವಡಿಸಿಕೊಂಡಿತು. ಈ ಅವಧಿಯಲ್ಲಿ ವಿತ್ತೀಯ ಚೌಕಟ್ಟಿನೊಳಗಿನ ಪ್ರತಿಯೊಂದು ಘಟಕವನ್ನು ಸರಿಪಡಿಸುವ ಕ್ರಮವನ್ನು ಕೈಗೊಂಡು ವ್ಯಾಪಕ ಸುಧಾರಣೆಗಳನ್ನು ಪ್ರಾರಂಭಿಸಲಾಯಿತು. ಈ ಕ್ರಮಗಳು ರಾಜ್ಯ ಸರ್ಕಾರಕ್ಕೆ ವಸೂಲಾತಿಗಷ್ಟೇ ಅಲ್ಲದೇ ರಾಜ್ಯದ ಹಣಕಾಸಿನ ಸುಸ್ಥಿತಿಗೂ ಸಹಾಯಕವಾಗಿವೆ. ಚಿತ್ರ 1ರಲ್ಲಿ ಸದರಿ ಸುಧಾರಣಾ ಅವಧಿಯಲ್ಲಿನ ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆಯ ಸ್ಥಿತಿಯನ್ನು ವಿವರಿಸಲಾಗಿದೆ:-

ಚಿತ್ರ 1



ಈ ಸಂದರ್ಭದಲ್ಲಿ ರಾಜ್ಯದ ಹಣಕಾಸಿನ ಸುದೃಢ ಸ್ಥಿತಿಯನ್ನು ಉತ್ತಮ ಹಾಗೂ ನ್ಯಾಯಯುತ ಆರ್ಥಿಕ ಬೆಳವಣಿಗೆಗೆ ಹೇಗೆ ಬಳಸಬೇಕೆಂಬುದು ಸರ್ಕಾರದ ಮುಂದಿರುವ ಸವಾಲಾಗಿದೆ. ಈ ಅಭಿವೃದ್ಧಿಯ ಹಾದಿಯಲ್ಲಿ

ಸಾಗುವಾಗ ರಾಜ್ಯವು, ಹಿಂದಿನ ಸ್ಥಗಿತತೆ ಹಾಗೂ ಕೊರತೆಯ ಬಿಕ್ಕಟ್ಟನ್ನು ಮರುಕಳಿಸುವಂತೆ ಮಾಡಬಲ್ಲ ಪ್ರಭಾವೀ ಶಕ್ತಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗುತ್ತದೆ. ಹಣಕಾಸು ವ್ಯವಸ್ಥೆಯ ಬಗ್ಗೆ ನಿರಾತಂಕದಿಂದಿರಲು ಮತ್ತು ಸುಧಾರಣೆಯ ಪಥದಲ್ಲಿ ಮುಂದುವರಿಯುವುದಕ್ಕಾಗಿ ಸಹಕಾರ ಮನೋಭಾವವನ್ನು ಬಲಪಡಿಸಲು ಸುಧಾರಣಾ ಕಾರ್ಯತಂತ್ರಗಳಿಗೆ ಬದ್ಧರಾಗಿರುವುದು ಹಾಗೂ ಕಾರ್ಯ ನೀತಿಯ ಚೌಕಟ್ಟಿನ ಬಗ್ಗೆ ಸ್ಪಷ್ಟತೆ ಇರುವುದು ಅಗತ್ಯವಾಗುತ್ತದೆ. ನಕಾರಾತ್ಮಕ ಅಂಶಗಳಿಂದ ತನ್ನನ್ನು ತಾನು ರಕ್ಷಿಸಿಕೊಂಡು ಸುಧಾರಣೆಯ ಕಾರ್ಯತಂತ್ರವನ್ನು ಪುನರ್ನಿರ್ಮಿಸುವ ಮತ್ತು ಬಲಗೊಳಿಸುವ ಉದ್ದೇಶದಿಂದ ಅತ್ಯುನ್ನತ ಮಟ್ಟದ ಸರ್ವತೋಮುಖ ಬೆಳವಣಿಗೆಯ ಗುರಿಯಿಟ್ಟುಕೊಂಡು ರಾಜ್ಯದ ಪ್ರಸಕ್ತ ವಿತ್ತೀಯ ಸ್ಥಿತಿಯನ್ನು ಸಂಚಯನಗೊಳಿಸುವುದು ಈ ಮಧ್ಯಮಾವಧಿ ವಿತ್ತೀಯ ಯೋಜನೆಯ ಹಿಂದಿರುವ ಸಿದ್ಧಾಂತ.

## ಬಿ) ವಿತ್ತೀಯ ವಿಧಾಯಕಗಳು.-

ನ್ಯಾಯಯುತವಾದ ಅಭಿವೃದ್ಧಿಯೇ ಈ ಯೋಜನೆಯ ಮುಖ್ಯ ಉದ್ದೇಶ. ಈ ದಿಸೆಯಲ್ಲಿ ಕೆಲವು ವಿತ್ತೀಯ ವಿಧಾಯಕಗಳಿಗೆ ಒತ್ತು ನೀಡಬೇಕಾಗುತ್ತದೆ. ಕಾಲದ ಒರೆಗೆ ಹೆಚ್ಚಲಾದ ಸಾರ್ವಜನಿಕ ಹಣಕಾಸಿನ ಈ ತತ್ವಗಳು ವಿತ್ತೀಯ ಕಾರ್ಯತಂತ್ರ ಹಾಗೂ ಯೋಜನೆಯನ್ನು ಬಂಧಿಸುವ ಸಾಮಾನ್ಯ ಸೂತ್ರಗಳಾಗಿವೆ. ಈ ಉದ್ದೇಶಕ್ಕಾಗಿ ಅಳವಡಿಸಿಕೊಳ್ಳುವ ಕಾರ್ಯತಂತ್ರಗಳನ್ನು ವೆಚ್ಚ ಆಧಾರಿತ ಕಾರ್ಯವಿಧಾನ ಹಾಗೂ ಸಂಪನ್ಮೂಲ ಸಂಗ್ರಹಣಾ ಕಾರ್ಯವಿಧಾನ ಎಂದು ವರ್ಗೀಕರಿಸಬಹುದಾಗಿದೆ.

### ವೆಚ್ಚ ಆಧಾರಿತ ಕಾರ್ಯವಿಧಾನ

ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ ಮತ್ತು ಮೂಲಭೂತ ಸೌಕರ್ಯದ ಕ್ಷೇತ್ರಗಳಲ್ಲಿ ಅತಿ ಆದ್ಯತೆಯ ವಲಯಗಳ ಅಭಿವೃದ್ಧಿ ವೆಚ್ಚಕ್ಕಾಗಿ ಹೆಚ್ಚಿನ ಹಣ ಹಂಚಿಕೆ ಮಾಡುವ ಈಗಿರುವ ವಿಧಾನವನ್ನೇ ಮುಂದುವರಿಸಲು ಉದ್ದೇಶಿಸಲಾಗಿದೆ. ಸೇವಾ ನೀಡಿಕೆ ವ್ಯವಸ್ಥೆಯನ್ನು ಉತ್ತೇಜಿಸಲು, ಆರೋಗ್ಯ ಮತ್ತು ಶಿಕ್ಷಣದಂತಹ ಸೇವಾ ನೀಡಿಕೆ ಕ್ಷೇತ್ರಗಳು ಹಾಗೂ ಸಾಮಾನ್ಯ ಆಡಳಿತ, ಪೊಲೀಸ್, ಅರಣ್ಯ ಮುಂತಾದ ನಿಯಂತ್ರಣಾತ್ಮಕ ಕ್ಷೇತ್ರಗಳ ನಿರ್ವಹಣಾ ವೆಚ್ಚಕ್ಕೆ ಹಾಗೂ ಸಿಬ್ಬಂದಿಗೆ ಸಾಕಷ್ಟು ಹಣವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಮೂಲಭೂತ ಅಗತ್ಯಗಳ ಸಂಬಂಧದಲ್ಲಿ ನೀಡುವ ಸೇವೆಯ ಪರ್ಯಾಪ್ತತೆ ಹಾಗೂ ದಕ್ಷತೆಯ ಸುಧಾರಣೆ, ಸ್ಥಳೀಯ ಸ್ವತ್ತುಗಳ ಸೃಜನೆ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ವರ್ಗಾವಣೆ ಮಾಡುವುದು ಮಾರ್ಗದರ್ಶಕ ತತ್ವಗಳಾಗಿರುತ್ತವೆ. ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ ಗುರಿನಿರ್ದೇಶಿತವಲ್ಲದ ಸಹಾಯಧನಗಳನ್ನು ನಿಲ್ಲಿಸುವ, ಫಲಾನುಭವಿ ಪರವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವ

ಹಾಗೂ ವಿಶೇಷ ಘಟಕ ಯೋಜನೆ ಹಾಗೂ ಬುಡಕಟ್ಟು ಉಪಯೋಜನೆಗಳಿಗೆ ಹೆಚ್ಚಿನ ಹಣ ಒದಗಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ರಾಜ್ಯದ ಹೂಡಿಕೆಗೆ ಪೂರಕವಾಗಿ ಪಾರದರ್ಶಕ ಹರಾಜು ವಿಧಾನದ ಮೂಲಕ ಕಾರ್ಯಸಾಧ್ಯ ಯೋಜನೆಗಳಲ್ಲಿ ಖಾಸಗಿ ಪಾಲುದಾರಿಕೆಗೆ ಒತ್ತು ನೀಡಲಾಗುತ್ತದೆ. ವೆಚ್ಚ ಹಾಗೂ ಪ್ರತಿಫಲದ ಮೇಲೆ ಗಮನವಿಡಲು ಕಾರ್ಯಕ್ರಮಾಧಾರಿತ ಆಯವ್ಯಯವನ್ನು ಪ್ರಾರಂಭಿಸಲಾಗುತ್ತದೆ.

### ಸಂಪನ್ಮೂಲ ಸಂಗ್ರಹಣೆ

ರಾಜ್ಯ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಅಧಿನಿಯಮದಲ್ಲಿ ವಿಧಿಸಲಾದಂತೆ ಸುಸ್ಥಿರ ಋಣಭಾರ ಮಿತಿ ಇರುವಂತೆ ನೋಡಿಕೊಳ್ಳುವುದಕ್ಕೆ ಹಾಗೂ ತನ್ನ ಶೇಕಡಾ 3ರ ವಿತ್ತೀಯ ಕೊರತೆಯನ್ನು ಮೀರದಿರುವುದಕ್ಕೆ ಬದ್ಧವಾಗಿದೆ. ರಾಜ್ಯದ ವೆಚ್ಚದ ಅಗತ್ಯತೆಗಳನ್ನು ನಿಭಾಯಿಸುವುದಕ್ಕಾಗಿ, ರಾಜಸ್ವ ಖಾತೆಯಲ್ಲಿ ಇರುವ ಹೆಚ್ಚುವರಿ ಮೊಬಲಗನ್ನು ಬಂಡವಾಳ ಹೂಡಿಕೆಗೆ ಬಳಸಬೇಕಾಗುತ್ತದೆ. ಉತ್ತಮ ತೆರಿಗೆ ನಿರ್ವಹಣೆ ಹಾಗೂ ತೆರಿಗೆಯ ತಳಹಂತವನ್ನು ಹೆಚ್ಚಿಸುವ ಮೂಲಕ ತೆರಿಗೆ ರಾಜಸ್ವವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ತೆರಿಗೆ ನಿರ್ವಹಣೆಗೆ ಮಾಹಿತಿ ತಂತ್ರಜ್ಞಾನದ ಬಳಕೆ ಹಾಗೂ ತೆರಿಗೆ ದರಗಳನ್ನು ಸರಳಗೊಳಿಸುವಂತಹ ಕೆಲವು ಕ್ರಮಗಳು ತೆರಿಗೆ ಆದಾಯವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸೇವಾ ನೀಡಿಕೆಯ ಮೇಲಿನ ವೆಚ್ಚವನ್ನು ಹಾಗೂ ಪೂರಕ ತೆರಿಗೆ ರಾಜಸ್ವವನ್ನು ಪ್ರತಿಬಿಂಬಿಸುವಂತೆ ಬಳಕೆದಾರ ಶುಲ್ಕಗಳ ರೂಪದಲ್ಲಿ ತೆರಿಗೆಯೇತರ ರಾಜಸ್ವವನ್ನು ಪರಿಷ್ಕರಿಸಲಾಗುತ್ತದೆ. ಬಡ್ಡಿ ನೀಡಿಕೆಯಂತಹ ಪೂರ್ವನಿರ್ಧಾರಿತ ಬಾಬುಗಳ ಮೇಲಿನ ರಾಜಸ್ವ ವೆಚ್ಚವನ್ನು, ಹೆಚ್ಚು ಬಡ್ಡಿಯ ಸಾಲಗಳನ್ನು ಸಾಲ ವಿನಿಮಯ ಮಾಡಿಕೊಳ್ಳುವ ಮೂಲಕ ಹಾಗೂ ಅವಧಿ ಪೂರ್ವ ಸಂದಾಯದ ಮೂಲಕ ಮತ್ತಷ್ಟು ತಗ್ಗಿಸಬಹುದಾಗಿದೆ. 12ನೆಯ ಹಣಕಾಸು ಆಯೋಗದ ಶಿಫಾರಸುಗಳ ಮೇರೆಗೆ ಭಾರತ ಸರ್ಕಾರದ ಋಣ ಸಂಚಯನದ ಪ್ರಯೋಜನ ನಮ್ಮ ರಾಜ್ಯಸರ್ಕಾರಕ್ಕೂ ದೊರೆತಿದೆ. ರಾಜ್ಯ ಸರ್ಕಾರವು ತನ್ನ ವಿತ್ತೀಯ ಶಿಸ್ತಿನ ಮೂಲಕ ಸಾಲಮನ್ನಾ ಮಾಡುವ ಯೋಜನೆಯ ಪ್ರಯೋಜನವನ್ನು ಪಡೆಯುವ ಬಗ್ಗೆ ಭರವಸೆ ಹೊಂದಿದೆ. ಈ ಎರಡೂ ಪ್ರಯೋಜನಗಳಿಂದಾಗಿ ಅತ್ಯಧಿಕ ಆದ್ಯತೆಯ ವೆಚ್ಚಗಳಿಗೆ ಸಂಪನ್ಮೂಲಗಳು ಲಭಿಸುತ್ತವೆ.

## 2. ವಿತ್ತೀಯ ನಿರ್ವಹಣೆಯ ಮೌಲ್ಯಮಾಪನ

### ಎ) ವಿತ್ತೀಯ ಸೂಚಕಗಳ ಕಾರ್ಯನಿರ್ವಹಣೆ



ವಿವಿಧ ಸೂಚಕಗಳ ಸಂಬಂಧದಲ್ಲಿ ಕಳೆದ 4 ವರ್ಷಗಳಲ್ಲಿ ರಾಜ್ಯ ಸರ್ಕಾರದ ಕಾರ್ಯನಿರ್ವಹಣಾ ವಿಧಾನವನ್ನು ಕೋಷ್ಟಕ 1ರಲ್ಲಿ ಗಮನಿಸಬಹುದಾಗಿದೆ. ರಾಜಸ್ವ ಸ್ವೀಕೃತಿಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿವೆ. ಇದರಿಂದ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚ ಮತ್ತು ಸಾಮಾಜಿಕ ಸೇವೆಗಳಿಗೆ ಹೆಚ್ಚು ಹಣ ಲಭಿಸುವಂತಾಗಿದೆ. ಟಿಎಫ್‌ಸಿ ಅನುದಾನಗಳಿಂದಾಗಿ ನಿರ್ವಹಣಾ ವೆಚ್ಚದಲ್ಲಿಯೂ ಇದ್ದಕ್ಕಿದ್ದಂತೆ ಹೆಚ್ಚಳವಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಡಿದ ಅಧಿಕಾರ ವರ್ಗಾವಣೆ 2 ವರ್ಷಗಳಲ್ಲಿ 2 ಪಟ್ಟು ಹೆಚ್ಚಿದೆ. ಈ ಎಲ್ಲ ರಾಜಸ್ವ ವೆಚ್ಚಗಳ ನಂತರವೂ ರಾಜಸ್ವ ಹೆಚ್ಚಾಗಿದ್ದು ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇಕಡಾ 3ರ ಒಳಗೆ ಇದೆ. ಭಾರತ ಸರ್ಕಾರದ ತೆರಿಗೆಗಳು ಹಾಗೂ ಟಿಎಫ್‌ಸಿ ನೀಡಿಕೆಯಿಲ್ಲದ ಚೇತರಿಕೆಯಿಂದಾಗಿ (ಬಯೋಸಿ) ಭಾರತ ಸರ್ಕಾರದಿಂದ ಪ್ರಾಪ್ತವಾದ ತೆರಿಗೆಗಳು ಮತ್ತು ಅನುದಾನಗಳಲ್ಲಿ ಏರಿಕೆಯಾಗಿದೆ.

ಕೋಟಿ ರೂ. ಗಳಲ್ಲಿ

ಬಾಬು	2003-04	2003-04	2005-06	2006-07
	ಖಾತೆ	ಖಾತೆ	ಖಾತೆ	ಆದಾಯವೆಚ್ಚ
ಆದಾಯ ಸ್ವೀಕೃತಿಗಳ ಪೈಕಿ	20760	26570	30352	37996
ರಾಜ್ಯದ ಸ್ವಂತ ತೆರಿಗೆ ಆದಾಯ	12570	16072	18632	23888
ತೆರಿಗೆಯೇತರ ಆದಾಯ	2958	4472	3875	4297
ಕೇಂದ್ರ ಸರ್ಕಾರದಿಂದ ವರ್ಗಾವಣೆಯಾದ ಸಂಪನ್ಮೂಲಗಳು	3245	3878	4213	5010
ಅನುದಾನಗಳು	1987	2147	3632	4801
ಆದಾಯ ವೆಚ್ಚದ ಪೈಕಿ	21285	24932	28041	35164
ಬಡ್ಡಿ	3710	3794	3765	4232
ವೇತನ	5523	5392	5750	6616
ನಿವೃತ್ತಿ ವೇತನ	1901	2157	2237	2666
ಸಹಾಯ ಧನ (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	525	1180	2099	1814
ವಿದ್ಯುತ್ ಸಹಾಯಧನ	1675	1724	1821	2417
ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ	629	798	1159	1530
ಮುಖ್ಯ ಕಾನೂನು ಸುವ್ಯವಸ್ಥೆ (ರಸ್ತೆ, ಕಟ್ಟಡ ಮತ್ತು ನೀರಾವರಿ)	251	333	262	1034
ಇತರೆ ಕಾನೂನು ಮತ್ತು ಸುವ್ಯವಸ್ಥೆ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕಲ್ಯಾಣ ಯೋಜನೆಗಳು, ಕೃಷಿ, ಅರಣ್ಯ)	1975	2498	2716	4130
ಆಡಳಿತ ವೆಚ್ಚ	440	478	557	852
ಇತರ ಆದಾಯ ವೆಚ್ಚ	4655	6577	7677	9873
ಬಂಡವಾಳ ಸ್ವೀಕೃತಿ (ಸಾಲವಲ್ಲದ)	64	47	124	45
ರಾಜಸ್ವ ಕೊರತೆ	525	-1638	-2311	-2832
ರಾಜಸ್ವ ಸ್ವೀಕೃತಿಗಳು (ಲಾಟರಿ ಸ್ವೀಕೃತಿಯ ನಿವ್ವಳ)	20760	26570	30352	37996
ರಾಜಸ್ವ ವೆಚ್ಚ (ಲಾಟರಿ ವೆಚ್ಚದ ನಿವ್ವಳ)	21285	-1638	-2311	-2832
	525	3404	3591	6546
ಬಂಡವಾಳ ನಿರ್ಮಾಣದ ಮೇಲಿನ ವೆಚ್ಚ	2485	3600	3687	5372
ವಿತ್ತೀಯ ಕೊರತೆ	4501	46563	56027	61443
ಸಾಲ				
ಒಟ್ಟು ಸಾಲದ ಪ್ರಮಾಣ	42954	46563	56027	61443
ಬಡ್ಡಿ	3710	3794	3765	4232
ಸಾಲ ಸೇವೆಗಳು	7151	7823	4576	5147
ವೇತನ + ನಿವೃತ್ತಿ ವೇತನ + ಬಡ್ಡಿ	11134	11343	11751	13514
ಒಟ್ಟು ಆಯವ್ಯಯೇತರ ಸಾಲಗಳು	1129	838	1081	845

ನಿವ್ವಳ ಆಯವ್ಯಯೇತರ ಸಾಲಗಳು	374	-347	-816	-146
ಕ್ರೋಡೀಕೃತ ಬಡ್ಡಿ	4511	4485	4508	4943
ಕ್ರೋಡೀಕೃತ ರಾಜಸ್ವ ಕೊರತೆ	1326	-947	-1568	-2121
ಲಾಟರಿಯನ್ನು ಹೊರತುಪಡಿಸಿ ಕ್ರೋಡೀಕೃತ ರಾಜಸ್ವ ಕೊರತೆ	1326	-947	-1568	-2121
ಕ್ರೋಡೀಕೃತ ವಿತ್ತೀಯ ಕೊರತೆ	4876	3253	2871	5225
ಕ್ರೋಡೀಕೃತ ಸಾಲದ ಪ್ರಮಾಣ	50596	53858	62506	66631

### ಬಿ) ವಲಯವಾರು ವೆಚ್ಚ ಪ್ರವೃತ್ತಿಗಳು

ಸಾಮಾಜಿಕ ಸೇವೆಗಳು ಮತ್ತು ಆರ್ಥಿಕ ಸೇವೆಗಳ ಮೇಲಿನ ವೆಚ್ಚ ರೂಪದಲ್ಲಿನ ವಲಯವಾರು ವೆಚ್ಚ ಪ್ರವೃತ್ತಿಗಳನ್ನು ಕೋಷ್ಟಕ 2ರಲ್ಲಿ ತೋರಿಸಲಾಗಿದೆ. ಶಿಕ್ಷಣ, ಆರೋಗ್ಯ, ವಸತಿ ಮತ್ತು ನಗರಾಭಿವೃದ್ಧಿ ವಲಯಗಳಲ್ಲಿನ ವೆಚ್ಚಗಳನ್ನು ಸಾಮಾಜಿಕ ಸೇವೆಗಳು ಒಳಗೊಂಡಿರುತ್ತದೆ. ಆರ್ಥಿಕ ಸೇವೆಗಳು ಮುಖ್ಯವಾಗಿ ನೀರಾವರಿ, ಕೃಷಿ ಮತ್ತು ಮೂಲಭೂತ ಸೌಕರ್ಯಗಳ ಸೃಜನನಗಳ ಮೇಲಿನ ವೆಚ್ಚಗಳನ್ನು ಒಳಗೊಳ್ಳುವುದು. ಜಿ.ಎಸ್.ಡಿ.ಪಿ.ಯ ಒಂದು ಭಾಗವಾಗಿ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳ ಭಾಗದಲ್ಲಿ ಹೆಚ್ಚಳ ಉಂಟಾಗುತ್ತದೆ. ನ್ಯಾಯಸಮ್ಮತವಾದ ಬೆಳವಣಿಗೆಗೆ ಒತ್ತುಕೊಡುವ ಮತ್ತು ಉತ್ತಮ ಸೇವಾ ಸೌಲಭ್ಯಗಳನ್ನು ಒದಗಿಸಲು ಅನುವು ಮಾಡಿಕೊಡುವ ದೃಷ್ಟಿಯಿಂದ ಈ ವಲಯಗಳಲ್ಲಿನ ವೆಚ್ಚಗಳನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ಆಡಳಿತ ವೆಚ್ಚಗಳು ಮತ್ತು ಬಡ್ಡಿ ಸಂದಾಯಗಳನ್ನು ಒಳಗೊಂಡಿರುವ ಸಾಮಾನ್ಯ ಸೇವೆಗಳ ವೆಚ್ಚಗಳನ್ನು ನಿಯಂತ್ರಣದಲ್ಲಿಡಲಾಗಿದೆ. ಕ್ರೋಡೀಕೃತ ನಿಧಿ ಮತ್ತು ಜಿ.ಎಸ್.ಡಿ.ಪಿ ಇವೆರಡರ ಶೇಕಡಾ ಪ್ರಮಾಣ ರೂಪದಲ್ಲಿ ಅಭಿವೃದ್ಧಿ ವೆಚ್ಚವು, ಆರ್ಥಿಕ ಬೆಳವಣಿಗೆಯ ವೃದ್ಧಿಗಾಗಿ ಬಂಡವಾಳ ವೆಚ್ಚಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಗಮನಾರ್ಹವಾಗಿ ಬೆಳೆದಿದೆ.

### ಕೋಷ್ಟಕ 2

ಕೋಟಿ ರೂ.ಗಳು				
	2003-04	2004-05	2005-06	2006-07 ಪ.ಅಂ.
ಸಾಮಾಜಿಕ ಸೇವೆಗಳು	7648.73	8447.59	10146.81	13664.60
ಆರ್ಥಿಕ ಸೇವೆಗಳು	7834.5	10873.66	12586.96	15611.42
ಸಾಮಾನ್ಯ ಸೇವೆಗಳು	9213.25	10097.36	10269.69	12605.95
ಕ್ರೋಡೀಕೃತ ನಿಧಿವಾರು ಶೇಕಡಾ ಪ್ರಮಾಣ				
ಸಾಮಾಜಿಕ ಸೇವೆಗಳು	22.08%	23.66%	29.01%	30.83%
ಆರ್ಥಿಕ ಸೇವೆಗಳು	22.61%	30.45%	35.99%	35.22%

ಸಾಮಾನ್ಯ ಸೇವೆಗಳು	26.59%	28.28%	29.36%	28.44%
ಜಿ.ಎಸ್.ಡಿ.ಪಿ.ಯ ಶೇಕಡಾ ಪ್ರಮಾಣ				
ಸಾಮಾಜಿಕ ಸೇವೆಗಳು	5.88%	5.69%	5.94%	7.04%
ಆರ್ಥಿಕ ಸೇವೆಗಳು	6.02%	7.342%	7.37%	8.05%
ಅಭಿವೃದ್ಧಿ ವೆಚ್ಚ	15342.79	19378.03	22542.35	29171.92
ಅಭಿವೃದ್ಧಿಯೇತರ ವೆಚ್ಚ	9982.52	10838.93	11620.07	14240.34
ಜಿ.ಎಸ್.ಡಿ.ಪಿ	130127%	148521	170741	194009
ಅಭಿವೃದ್ಧಿ ವೆಚ್ಚ/ಜಿ.ಎಸ್.ಡಿ.ಪಿ ಶೇಕಡಾ ಪ್ರಮಾಣ	11.79%	13.05%	13.20%	15.04%
ಅಭಿವೃದ್ಧಿಯೇತರ ವೆಚ್ಚ/ಜಿ.ಎಸ್.ಡಿ.ಪಿ ಶೇಕಡಾ ಪ್ರಮಾಣ	7.67%	7.30%	6.81%	7.34%
ಅಭಿವೃದ್ಧಿ ವೆಚ್ಚ ಕ್ರೋಢೀಕೃತ ನಿಧಿಯ ಶೇಕಡಾ ಪ್ರಮಾಣ	44.28%	54.27%	64.46%	65.81%
ಅಭಿವೃದ್ಧಿಯೇತರ /ಕ್ರೋಢೀಕೃತ ನಿಧಿಯ ಶೇಕಡಾ ಪ್ರಮಾಣ.	28.81%	30.35%	33.23%	32.13%
ಒಟ್ಟು ಕ್ರೋಢೀಕೃತ ನಿಧಿ	34648.37	35709.15	34973.28	44326.72

ಸಿ. ಗಮನಹರಿಸಬೇಕಾದ ಕ್ಷೇತ್ರಗಳು

ಸಾಕಷ್ಟು ರಾಜಸ್ವ ಹೆಚ್ಚುವರಿ, ಬಂಡವಾಳ ವೆಚ್ಚಕ್ಕಾಗಿ ಅದನ್ನು ಪುನಃ ತೊಡಗಿಸುವಿಕೆ ಹಾಗೂ ಆಸ್ತಿ ನಿರ್ಮಾಣಕ್ಕೆ ಯೋಜನಾ ಮೌಲ್ಯಮಾಪನದಲ್ಲಿ ಮುನ್ನುಗ್ಗುವಂಥ ಸಾಮರ್ಥ್ಯ, ಕಾರ್ಯಾನುಷ್ಠಾನಕ್ಕಾಗಿ ಹೊಸ ತಂತ್ರಜ್ಞಾನದ ಅಳವಡಿಕೆ, ಯೋಜನಾ ನಿವಾಹಣಾ ಕಾರ್ಯ ವಿಧಾನಗಳು ಮತ್ತು ಸಮಯ ಮತ್ತು ವೆಚ್ಚಗಳ ಮಿತಿಮೀರದಂತೆ ಉತ್ತಮ ಗುಣಮಟ್ಟದ ಆಸ್ತಿಗಳ ನೀಡಿಕೆಗಾಗಿ ನೈಪುಣ್ಯತೆಯ ಮೇಲ್ದರ್ಜೀಕರಣ ಇವುಗಳು ಅಗತ್ಯವಾಗುತ್ತವೆ.

ಕೆಲವು ಮುಖ್ಯ ಸಹಾಯಧನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರದ ಕಾರ್ಯ ನಿರ್ವಹಣೆಯನ್ನು ಪರಿಮಾಣ ಮತ್ತು ಗುರಿಗಳು ಈ ಎರಡೂ ದೃಷ್ಟಿಯಿಂದ ಪರಿಶೀಲಿಸುವುದು ಅಗತ್ಯವಾಗಿದೆ. ವಿದ್ಯುತ್ ವಲಯ ಸುಧಾರಣೆಗಳ ಅಡಿಯಲ್ಲಿನ ವಿತ್ತೀಯ ಪುನರ್ರಚನಾ ಯೋಜನೆಯ ಪ್ರಕಾರ, ಈಗಾಗಲೇ ಗ್ರಾಮೀಣ ವಿದ್ಯುದೀಕರಣ ಸಹಾಯಧನವನ್ನು ರದ್ದುಪಡಿಸಬೇಕಾಗಿತ್ತು. ಸಹಾಯಧನದ ಒಂದು ದೊಡ್ಡ ಘಟಕವಾಗಿ ಅದು ಇನ್ನೂ ಉಳಿದಿರುವುದನ್ನು ಕೋಷ್ಟಕ-1 ತೋರಿಸುತ್ತದೆ. ಅನಧಿಕೃತ ಮತ್ತು ಮೀಟರು ರಹಿತ ಐ.ಪಿ.ಸೆಟ್ಟುಗಳು ಮತ್ತು ಇಂಧನ ವಲಯದಲ್ಲಿನ ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳ ದೊಡ್ಡ ಮೊತ್ತಗಳಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಅಲ್ಲದೆ, ಉತ್ಪಾದನೆ, ಪ್ರಸರಣ ಮತ್ತು ವಿತರಣೆ ಕಂಪನಿಗಳಲ್ಲಿ

ಲೆಕ್ಕಪುಸ್ತಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಾಕಿಯಾಗಿ ಉಳಿದಿರುವ ವಿದ್ಯುತ್ ವಲಯದ ಕೊರತೆಯಿಂದಾಗಿ ಇಂಧನ ವಲಯದ ಮೂಲ ಸೌಕರ್ಯದ ವಿಸ್ತರಣೆ ಮತ್ತು ಆಧುನೀಕರಣಕ್ಕೆ ತಡೆ ಉಂಟಾಗಿದೆ.

2006-2007ರಲ್ಲಿ ಆಹಾರ ಸಹಾಯಧನದ ಬಿಲ್ಲು 700 ಕೋಟಿ ರೂಪಾಯಿಗಳನ್ನು ಮೀರಿದೆ. ರಾಜ್ಯದ ಜನಸಂಖ್ಯೆಯ ಪೈಕಿ ಜನತೆಯ ಶೇ.60ಕ್ಕಿಂತಲೂ ಹೆಚ್ಚು ಜನರನ್ನು ರೇಷಿಂಗಿಂತಲೂ ಕೆಳಗಿರುವ (ಬಿ.ಪಿ.ಎಲ್.) ಪ್ರವರ್ಗದ ಅಡಿಯಲ್ಲಿ ತರಲಾಗಿದೆ. ಖೋಟಾ ಮತ್ತು ಮೃತರ ಕಾರ್ಡುಗಳು ಚಾಲನೆಯಲ್ಲಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಆಹಾರ ಸಹಾಯಧನದಲ್ಲಿ ಬೆಲೆಯಾಧಾರಿತ ಮತ್ತು ವಿದ್ಯುನ್ಮಾನ ಆಡಳಿತಾಧಾರಿತ ಕ್ರಮಗಳ ಮುಖಾಂತರ ಸುಧಾರಣೆ ತರಬಹುದಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ದಾಖಲಾತಿ ಪ್ರಮಾಣಕ್ಕಿಂತ ಶಿಕ್ಷಣದ ವೆಚ್ಚವು ಹೆಚ್ಚಾಗಿದ್ದರೂ ಸಹ ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಮುಂದುವರೆದಿವೆ. ವಿದ್ಯಾರ್ಥಿ ಸಂಬಂಧಿತ ಸಹಾಯಾನುದಾನ ರೂಪದಲ್ಲಿ ಪರ್ಯಾಯ ಅರ್ಥಿಕ ಮಾದರಿಗಳನ್ನು ಈ ಮೊದಲು ಪ್ರಸ್ತಾಪಿಸಿದ್ದರೂ, ಅವುಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಿಲ್ಲ. ವ್ಯವಸ್ಥಿತ ತಿದ್ದುಪಾಟುಗಳ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಒಮ್ಮತದ ಅಗತ್ಯವಿದೆ.

### 3. ಸ್ಥೂಲ ವಿತ್ತೀಯ ದೃಷ್ಟಿಕೋನ

#### ಎ) ಜಿ.ಎಸ್.ಡಿ.ಪಿ ಮತ್ತು ಹಣದುಬ್ಬರ ದೃಷ್ಟಿಕೋನ

ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿರುವಂತೆಯೇ ರಾಜ್ಯದ ಆರ್ಥಿಕ ವ್ಯವಸ್ಥೆಯ ಸ್ವರೂಪವು ಪ್ರಾಥಮಿಕ ವಲಯದಿಂದ ತೃತೀಯ ವಲಯಕ್ಕೆ ನಿಧಾನವಾಗಿ ಪರಿವರ್ತಿತವಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಆದ ಈ ಪರಿವರ್ತನೆಯನ್ನು ಕೋಷ್ಟಕ 3 ಸ್ಪಷ್ಟಪಡಿಸುತ್ತದೆ. ಅಭಿವೃದ್ಧಿಶೀಲತೆಯಿಂದ ಅಭಿವೃದ್ಧಿ ಹೊಂದಿದ ಆರ್ಥಿಕತೆಯತ್ತ ಆಗುತ್ತಿರುವ ಚಲನೆಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಪ್ರವೃತ್ತಿಯು ಉತ್ಪಾದನೆ ಮತ್ತು ಸೇವೆಗಳ ವಲಯದಲ್ಲಿನ ಬೆಳವಣಿಗೆಯನ್ನು ಮುನ್ನಡೆಸುವುದರೊಂದಿಗೆ ಮಧ್ಯಮಾವಧಿ ಯೋಜನೆಯಲ್ಲಿಯೂ ಸಹ ಮುಂದುವರೆಯುವುದೆಂದು ನಿರೀಕ್ಷಿಸಲಾಗಿದೆ.

### ಕೋಷ್ಟಕ 3

ರೂ.ಕೋಟಿಗಳಲ್ಲಿ								
ಕೈಗಾರಿಕೆ	1999-00	2000-01	2001-02	2002-03	2003-04	2004-05	2005-06 ಶೀಘ್ರ ಅಂದಾಜು	2006-07 ಮುಂಗಡ ಅಂದಾಜು
೧. ಕೃಷಿ	26704	27984	23694	23312	21484	27233	32290	35306

ಉ. ಕೈಗಾರಿಕೆ	23916	24657	27887	31593	35887	40753	46213	52663
ಋ. ಸೇವೆಗಳು	45608	50315	56352	62586	71185	80554	92237	106040
<b>ಒಟ್ಟು</b>	<b>96229</b>	<b>102957</b>	<b>107933</b>	<b>117492</b>	<b>128556</b>	<b>148541</b>	<b>170741</b>	<b>194009</b>
ಭಾಗ								
೧. ಕೃಷಿ	27.75%	27.18%	21.95%	19.84%	16.71%	18.33%	18.91%	18.20%
ಉ. ಕೈಗಾರಿಕೆ	24.85%	23.95%	25.84%	26.89%	27.92%	27.44%	27.07%	27.14%
ಋ. ಸೇವೆಗಳು	47.40%	48.87%	52.21%	53.27%	55.37%	54.23%	54.02%	54.66%

2006-2007ರ ರಾಜ್ಯ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾದಂತೆ ಒಟ್ಟು ರಾಜ್ಯದ ದೇಶೀಯ ಉತ್ಪನ್ನದ (ಜಿ.ಎಸ್.ಡಿ.ಪಿ) ರೂಪದಲ್ಲಿ ರಾಜ್ಯದ ಆರ್ಥಿಕತೆಯ ನಿರ್ವಹಣೆಯು ಕಳೆದ ಮೂರು ವರ್ಷಗಳಲ್ಲಿ ಸುಧಾರಣೆ ಆಗಿದೆ. ಒಟ್ಟಾರೆ ಪುನಶ್ಚೇತನಗೊಂಡ ರಾಷ್ಟ್ರದ ಆರ್ಥಿಕ ಸ್ಥಿತಿಯಲ್ಲಿ ರಾಜ್ಯವು ಸಹ ಫಲಾನುಭವಿಯಾಗಿದೆ. ಕೃಷಿ ಬೆಳವಣಿಗೆ ಗತಿಯು ನಿರೀಕ್ಷೆಯ ಮಟ್ಟಕ್ಕಿಂತ ಕೆಳಗಿದ್ದರೂ, ಉತ್ಪಾದನೆ ಮತ್ತು ಸೇವೆಗಳ ವಲಯಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. ಹೂಡಿಕೆಯಲ್ಲಿನ ಪ್ರಮಾಣದಲ್ಲಿ ಸಂಖ್ಯೆಗಳಲ್ಲಿನ ಹೆಚ್ಚಳ ಮತ್ತು ಬಂಡವಾಳ ಮಾರುಕಟ್ಟೆಗಳ ನಿರ್ವಹಣೆಗಳಲ್ಲಿ ಆಗಿರುವ ಪ್ರಗತಿಯಿಂದ ಉತ್ಪಾದನಾ ಮತ್ತು ಸೇವೆಗಳ ವಲಯದ ಲವಲವಿಕೆಯ ಮನೋಭಾವ ಪ್ರತಿಬಿಂಬಿತವಾಗಿದೆ. ಈ ಬೆಳವಣಿಗೆಯ ಪ್ರವೃತ್ತಿ ಸಾಕಷ್ಟು ಸ್ಥಿರವಾಗಿರುವಂತೆ ಕಂಡುಬರುತ್ತದೆ. ಆದಾಗ್ಯೂ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಸಂಭಾವ್ಯತೆಯಿಂದ ಕೃಷಿ ವಲಯ, ಉತ್ಪಾದನೆಯಲ್ಲಿ ಇಳಿತ ಮತ್ತು ಕೃಷಿ ವಲಯದ ಕಾರ್ಯ ನಿರ್ವಹಣೆಗಳು ಆತಂಕಕ್ಕೆ ಕಾರಣವಾಗಿದೆ. ಇವುಗಳ ಹಿನ್ನೆಲೆಯಲ್ಲಿ, ಮಧ್ಯಮಾವಧಿ ಯೋಜನೆಗೆ ಜಿಎಸ್‌ಡಿಪಿಯು ಶೇ 8ರ ದರದಲ್ಲಿ ನೈಜ ಬೆಳವಣಿಗೆಯನ್ನು ಸಾಧಿಸುವುದೆಂದು ನಿರೀಕ್ಷೆ ಮಾಡಲಾಗಿದೆ.

ಏರುತ್ತಿರುವ ಹಣದುಬ್ಬರ ಒತ್ತಡಗಳು ಮತ್ತು 2006-07ನೇ ವರ್ಷದಲ್ಲಿ ಬೆಳವಣಿಗೆಯ ಮೇಲೆ ಅವುಗಳ ಸಂಭವನೀಯ ಪರಿಣಾಮದ ಬಗ್ಗೆ ಪ್ರಾರಂಭಿಕ ಆತಂಕಗಳಿದ್ದವು. ಆದಾಗ್ಯೂ, ವಿತ್ತೀಯ ಮತ್ತು ಹಣಕಾಸು ವಿಷಯಗಳಲ್ಲಿ ಭಾರತ ಸರ್ಕಾರದ ಮಧ್ಯಪ್ರವೇಶದ ಕಾರಣದಿಂದಾಗಿ ಹಣದುಬ್ಬರದ ದರವು ಪುನಃ ನಿಯಂತ್ರಣಕ್ಕೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತ ಸರ್ಕಾರಗಳು ಹಲವಾರು ಸಂದರ್ಭಗಳಲ್ಲಿ, ಮುಂಬರುವ ವರ್ಷಗಳಲ್ಲಿನ ಅನುಕೂಲಕರ ಹಣದುಬ್ಬರದ ನೀತಿಯನ್ನು ತಿಳಿಸಿವೆ. ಇದನ್ನು ಪರಿಗಣನೆಗೆ ತೆಗೆದುಕೊಂಡು, ಮಧ್ಯಮಾವಧಿ ಯೋಜನೆಯಲ್ಲಿ ಶೇಕಡಾ 5 ರಷ್ಟು ಹಣದುಬ್ಬರವನ್ನು ತೆಗೆದುಕೊಳ್ಳಲಾಗಿದೆ.

**ಬಿ) ಕಾರ್ಯನೀತಿಯಲ್ಲಿ ಮಧ್ಯಪ್ರವೇಶ:**

ರಾಜ್ಯವು ತನ್ನ ಸುಮಾರು 50,000 ಕೋಟಿ ರೂಪಾಯಿಗಳ ಆಯವ್ಯಯದೊಂದಿಗೆ ರಾಜ್ಯ ಜಿಡಿಪಿ ಗೆ ಗಣನೀಯ ಪಾಲನ್ನು ಒದಗಿಸುತ್ತಿದೆ. ಹೆಚ್ಚಿನ ಪ್ರಮಾಣದ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಬಲಪಡಿಸುವ ದೃಷ್ಟಿಯಿಂದ,

ಅಸಮರ್ಥತೆಯನ್ನು ನಿವಾರಿಸುವ ಮತ್ತು ಆರ್ಥಿಕತೆಯಲ್ಲಿ ಉತ್ಪಾದಕತೆಗೆ ಇಂಬು ಕೊಡುವ ಕಾರ್ಯನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಪಾರದರ್ಶಕ ವಿನಿಯಮ, ತ್ವರಿತ ನ್ಯಾಯನೀಡಿಕೆ ಮತ್ತು ಸ್ಥಿರ ಹಾಗೂ ಶಾಂತಿಯುತ ಪರಿಸರಗಳು ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಅಲ್ಲದೆ, ಒಬ್ಬ ನಾಗರಿಕನ ಸಂತ್ಯಷ್ಟ ಜೀವನಕ್ಕೆ ಪೂರ್ವಾಗತ್ಯಗಳೆನಿಸಿದ ಶಿಕ್ಷಣ, ಆರೋಗ್ಯ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಇತ್ಯಾದಿಗಳಂಥ ಅತ್ಯವಶ್ಯಕ ಸಾರ್ವಜನಿಕ ಸೇವೆಗಳ ನೀಡಿಕೆಯನ್ನು ಖಾತರಿಪಡಿಸಬೇಕಾಗುತ್ತದೆ. ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವ ಅಥವಾ ಅದನ್ನು ಪ್ರವರ್ಧಿಸುವ ಪ್ರಮುಖ ಕ್ಷೇತ್ರಗಳಾದ ವಿದ್ಯುತ್, ರೈಲು, ರಸ್ತೆ ಮತ್ತು ನೀರಾವರಿ ಮೂಲಭೂತ ಸೌಕರ್ಯಗಳತ್ತ ಸಂಪೂರ್ಣ ಗಮನ ಹರಿಸಬೇಕಾಗಿದೆ. ಖಾಸಗಿ ಬಂಡವಾಳ ಹೂಡಿಕೆಗೆ ಮಾರ್ಗ ಕಲ್ಪಿಸಲು ಹೊಸ ಹಣಕಾಸು ನೀಡಿಕೆ ತಂತ್ರಜ್ಞತೆಯನ್ನು ರೂಪಿಸಬೇಕಿದೆ. ಹೆಚ್ಚಿನ ವೆಚ್ಚ ಮಾಡುವುದರ ಮೂಲಕ ಸಾಮಾಜಿಕ ಸೇವೆಗಳನ್ನು ಉತ್ತಮಪಡಿಸುವುದು ಬೆಳವಣಿಗೆ ಎಂಬುದರಲ್ಲಿ ಸೇರುತ್ತದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ.

#### 4. ರಾಜಸ್ವ ಸುಧಾರಣೆಗಳು ಮತ್ತು ಅಂದಾಜುಗಳು

##### ಎ. ರಾಜಸ್ವ ಸುಧಾರಣೆಗೆ ಆಧಾರವಾಗಿರುವ ತತ್ವಗಳು

ತೆರಿಗೆ ಸುಧಾರಣಾ ಆಯೋಗದ ರಚನೆ ಮಾಡುವ ಮೂಲಕ ರಾಜ್ಯದಲ್ಲಿ ರಾಜಸ್ವ ಸುಧಾರಣೆಗಳನ್ನು ಆರಂಭಿಸಲಾಯಿತು. ಕಳೆದ ಐದು ವರ್ಷಗಳಲ್ಲಿ ಪ್ರಮುಖ ರಾಜಸ್ವ ಸಂಪನ್ಮೂಲಗಳಲ್ಲಿ ಗಣನೀಯ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗೆ ಈ ಮುಂದಿನ ತತ್ವಗಳು ಮಾರ್ಗದರ್ಶಿಯಾಗಿವೆ:

1. ತೆರಿಗೆ ಸಂದಾಯವನ್ನು ಸುಧಾರಿಸುವ ರೀತಿಯಲ್ಲಿ ತೆರಿಗೆಗಳ ದರವನ್ನು ಸರಳಗೊಳಿಸುವುದು.
2. ತೆರಿಗೆ ತಪ್ಪಿಸುವಿಕೆಯನ್ನು ಪತ್ತೆ ಮಾಡಲು ಜಾರಿ ಕ್ರಮವನ್ನು ಬಲಪಡಿಸುವುದು.
3. ತೆರಿಗೆ ಲೆಕ್ಕ ಹಾಕುವುದನ್ನು ಮತ್ತು ಹಣಪಾವತಿಯನ್ನು ನಾಗರಿಕ ಸ್ನೇಹಿಯನ್ನಾಗಿ ಮಾಡಲು ತೆರಿಗೆ ಕಾರ್ಯವಿಧಾನ ಮತ್ತು ಸಂದಾಯವನ್ನು ಸರಳೀಕರಿಸುವುದು.
4. ಮಾಹಿತಿ, ನಿಗಾವಣೆ ಮತ್ತು ಕಾರ್ಯನೀತಿಯನ್ನು ರೂಪಿಸುವ ಉದ್ದೇಶಕ್ಕಾಗಿ ತೆರಿಗೆದಾರರು ಮತ್ತು ತೆರಿಗೆ ವಿವರಪಟ್ಟಿಕೆ ಮಾಹಿತಿಯನ್ನು (ಡೇಟಾಬೇಸ್) ಸಿದ್ಧಪಡಿಸುವುದು.
5. ತೆರಿಗೆದಾರರ ಮತ್ತು ತೆರಿಗೆ ಸಂಗ್ರಹಣಾ ಪ್ರಾಧಿಕಾರಿಗಳ ನಡುವೆ ಇ-ಆಡಳಿತದ ಮೂಲಕ ಸಂಪರ್ಕ ಕಲ್ಪಿಸುವುದು.

##### ಬಿ) ತೆರಿಗೆ ಪ್ರವೃತ್ತಿ ಬೆಳವಣಿಗೆ ಪ್ರಮಾಣ ಮತ್ತು ಏರಿಕೆ

ಕಳೆದ ಐದು ವರ್ಷಗಳ ಅವಧಿಯ ಪ್ರಮುಖ ತೆರಿಗೆಗಳ ಪ್ರವೃತ್ತಿ ಬೆಳವಣಿಗೆ ಪ್ರಮಾಣ ಮತ್ತು ಏರಿಕೆಯನ್ನು ಕೋಷ್ಟಕ 3 ರಲ್ಲಿ ತೋರಿಸಿರುವಂತೆ ನಿರೂಪಿಸಲಾಗಿದೆ. ಏರಿಕೆಯಲ್ಲಿನ ವ್ಯತ್ಯಾಸಗಳು ಬದಲಾಗುತ್ತಿರುತ್ತವೆ ಮತ್ತು

ಮುಂದಿನ ತೆರಿಗೆ ನೀತಿಯನ್ನು ರೂಪಿಸಲು ಉತ್ತಮ ಆಧಾರವನ್ನು ಒದಗಿಸುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತೆರಿಗೆ ಪ್ರವೃತ್ತಿ ಬೆಳವಣಿಗೆ ಪ್ರಮಾಣಗಳಿಂದ ತೆರಿಗೆಯಲ್ಲಾದ ವ್ಯತ್ಯಾಸಗಳನ್ನು ಅಂಕಿ ಅಂಶಗಳನ್ನು ಸುಲಭವಾಗಿ ಲೆಕ್ಕಹಾಕಬಹುದಾಗಿದ್ದು ಮುಂದಿನ ತೆರಿಗೆ ಅಂದಾಜುಗಳನ್ನು ಸಿದ್ಧಪಡಿಸುವಾಗ ಇವು ಸೂಕ್ತ ಸೂಚಕಗಳಾಗುತ್ತವೆ. ಮಧ್ಯಮಾವಧಿ ಯೋಜನಾ ಅವಧಿಯಲ್ಲಿ ಅಂದಾಜುಗಳನ್ನು ರೂಪಿಸಲು ಈ ಬೆಳವಣಿಗೆ ಪ್ರಮಾಣಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ.

#### ಕೋಷ್ಟಕ- 4

(ಕೋಟಿ ರೂ. ಗಳಲ್ಲಿ)

ವರ್ಷ	ವಾಣಿಜ್ಯ ತೆರಿಗೆ			ಅಬಕಾರಿ		
	ವಾಸ್ತವಿಕಗಳು	ಬೆಳವಣಿಗೆ ಪ್ರಮಾಣ	ಬಾಯನ್ನಿ	ವಾಸ್ತವಿಕಗಳು	ಬೆಳವಣಿಗೆ ಪ್ರಮಾಣ	ಬಾಯನ್ನಿ
2002-03	6313.24	3.85%	0.38	2094.18	5.93%	0.59
2003-04	7733.30	22.49%	2.68	2333.96	11.45%	1.37
2004-05	10057.19	30.05%	2.13	2805.53	20.20%	1.43
2005-06	12357.49	22.87%	1.80	3347.72	19.33%	1.52
2006-07	14190.75	14.84%	1.28	4060.34	21.29%	1.84
	ತೆರಿಗೆ ಏರಿಕೆ ಪ್ರಮಾಣ =16.94%			ತೆರಿಗೆ ಏರಿಕೆ ಪ್ರಮಾಣ =16.55%		
ವರ್ಷ	ಮೋಟಾರು ವಾಹನ ತೆರಿಗೆ			ಸ್ವಾಂಪು ಮತ್ತು ನೋಂದಣಿ		
	ವಾಸ್ತವಿಕಗಳು	ಬೆಳವಣಿಗೆ ಪ್ರಮಾಣ	ಬಾಯನ್ನಿ	ವಾಸ್ತವಿಕಗಳು	ಬೆಳವಣಿಗೆ ಪ್ರಮಾಣ	ಬಾಯನ್ನಿ
2002-03	675.70	-5.15%	-0.51	1115.34	30.44%	3.00
2003-04	800.06	18.41%	2.20	1355.69	21.55%	2.57
2004-05	982.99	22.86%	1.62	1759.84	29.81%	2.11
2005-06	1158.00	17.80%	1.40	2180.00	23.88%	1.88
2006-07	1285.00	10.97%	0.95	2586.11	18.63%	1.61
	ತೆರಿಗೆ ಏರಿಕೆ ಪ್ರಮಾಣ =16.05%			ತೆರಿಗೆ ಏರಿಕೆ ಪ್ರಮಾಣ = 26.25%		

ಸಿ) ಪ್ರಮುಖ ತೆರಿಗೆಗಳ ಅಂದಾಜುಗಳು ಮತ್ತು ಸುಧಾರಣಾ ಕ್ಷೇತ್ರಗಳು

ಽ) ವಾಣಿಜ್ಯ ತೆರಿಗೆಗಳು

ಮಾರಾಟ ತೆರಿಗೆಯು ವಾಣಿಜ್ಯ ತೆರಿಗೆಯ ಅತಿ ದೊಡ್ಡ ಭಾಗವಾಗಿದೆ. 1-4-2005ರಿಂದ ಮೌಲ್ಯಧಾರಿತ ತೆರಿಗೆಯನ್ನು ಜಾರಿಗೊಳಿಸಿದ್ದರಿಂದ ಒಟ್ಟಾರೆ ತೆರಿಗೆ ಪ್ರಮಾಣವು ಕಡಿಮೆಯಾಗಿದೆ. 2004-05 ಸಾಲಿಗಿಂತ 2005-06ರಲ್ಲಿ ತೆರಿಗೆಯಲ್ಲಿನ ಏರಿಕೆ ಶೂನ್ಯವಾಗಿದ್ದರೂ 2006-07ರಲ್ಲಿ ಶೇ 20 ರಷ್ಟು ಬೆಳವಣಿಗೆಯಾಗಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಸಾಮಾನ್ಯ ಅರ್ಥವ್ಯವಸ್ಥೆಯಲ್ಲಾದ ಏರಿಕೆಯಿಂದ ಮತ್ತು ಕಡಿಮೆ ವರಮಾನದವರನ್ನೂ ತೆರಿಗೆ

ವ್ಯಾಪ್ತಿಗೆ ಒಳಪಡಿಸಿದುದರ ಪರಿಣಾಮವಾಗಿ ಬೆಳವಣಿಗೆ ಸಾಧ್ಯವಾಗಿದೆ ಎಂದು ಭಾವಿಸಿದರೂ ತೆರಿಗೆಗಳ ದರಗಳನ್ನು ಇಳಿಸಿದುದರಿಂದ ಏರಿಕೆ ಸಾಧ್ಯವಾಗಿದೆ ಎಂಬ ಅಂಶವನ್ನು ತಳ್ಳಿಹಾಕಲಾಗುವುದಿಲ್ಲ. ಅಗತ್ಯ ವಸ್ತುಗಳ ಹಾಗೂ ಸೇವಾ ತೆರಿಗೆಯ ಬಗ್ಗೆ ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯ ಮೇರೆಗೆ ಅಂತರ ರಾಜ್ಯ ಸಾಗಣೆಯನ್ನು ಉತ್ತೇಜಿಸಿದಿರುವ ಕೇಂದ್ರ ಮಾರಾಟ ತೆರಿಗೆ ನೀತಿಯಿಂದಾಗಿ ಅಂತರ ರಾಜ್ಯ ಸಾಗಣೆ ಸಂಪೂರ್ಣವಾಗಿ ಇಲ್ಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ತೆರಿಗೆ ಮತ್ತು ತೆರಿಗೆಯೇತರ ಆಧರಿತ ಪರಿಹಾರಾತ್ಮಕ ಕ್ರಮಗಳ ಮೂಲಕ ರಾಜಸ್ವವನ್ನು ಸಂರಕ್ಷಿಸಲು ಪ್ರಸ್ತಾವಿಸಲಾಗಿದೆ. ಅಂದಾಜುಗಳ ಉದ್ದೇಶಕ್ಕಾಗಿ ಬಾಯನ್ನಿಯನ್ನು 1.075 ಎಂದು ಭಾವಿಸಲಾಗಿದೆ. ವಾಣಿಜ್ಯ ತೆರಿಗೆ ನಿರ್ವಹಣೆಯಲ್ಲಿ ಮುಖ್ಯವಾಗಿ ಗಮನ ಹರಿಸಬೇಕಾದ ಕೆಲವು ಅಂಶಗಳು ಯಾವುವೆಂದರೆ:-

1. ತೆರಿಗೆ ತಳಹದಿಯನ್ನು ಹೆಚ್ಚಿಸುವುದು.
2. ಸರಕುವಾರು ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಮಾಹಿತಿ.
3. ಕಟ್ಟುನಿಟ್ಟಾದ ಲೆಕ್ಕಪರಿಶೋಧನೆ ಮತ್ತು ಅದನ್ನು ಜಾರಿಗೊಳಿಸುವುದು.
4. ದತ್ತಾಂಶವನ್ನು ನಿರ್ವಹಿಸಲು ಮಾತ್ರವಲ್ಲದೆ ತೆರಿಗೆ ಪಾವತಿದಾರರಿಗೆ ನೀಡುವ ಸೇವೆಗಳನ್ನು ಹೆಚ್ಚು ಸುಧಾರಿಸಲು ಮತ್ತು ಸರಳಗೊಳಿಸಲು ಗಣಕೀಕರಣವನ್ನು ಅಳವಡಿಸುವುದು.
5. ತೆರಿಗೆ ಬಾಕಿಯನ್ನು ಸಂಗ್ರಹಿಸಲು ತಂತ್ರವೊಂದನ್ನು ಯೋಜಿಸುವುದು.

ಉ) **ರಾಜ್ಯ ಅಬಕಾರಿ**

ರಾಜ್ಯ ಸರ್ಕಾರವು ಕಳೆದ ಕೆಲವು ಹಣಕಾಸು ವರ್ಷಗಳಲ್ಲಿ ಅಬಕಾರಿಯಿಂದ ಸಾಕಷ್ಟು ಹೆಚ್ಚಿನ ರಾಜಸ್ವವನ್ನು ಸಂಗ್ರಹಿಸಿದೆ. ಐಎಮ್‌ಎಲ್ ಮತ್ತು ರೆಕ್ವಿಷೈಡ್ ಸ್ಪಿರಿಟ್‌ಗಳ ಮಾರಾಟವನ್ನು ಕ್ರಮಬದ್ಧಗೊಳಿಸುವ ನೀತಿಯಿಂದ ರಾಜಸ್ವದಲ್ಲಿ ಸಾಕಷ್ಟು ಏರಿಕೆಯಾಗಿದೆ ಮತ್ತು ಸೆಕೆಂಡ್ ಮಾರಾಟದ ಹಾವಳಿ ತಪ್ಪಿದೆ. ದೇಶೀ ಮದ್ಯವನ್ನು ಸೇವಿಸುವ ಬಡಜನರ ಆರೋಗ್ಯದ ಮೇಲೆ ಅದು ಬೀರುವ ಕೆಟ್ಟ ಪರಿಣಾಮವನ್ನು ಹಾಗೂ ಈ ಬಗ್ಗೆ ಮಹಿಳಾ ಸ್ವಸಹಾಯ ಗುಂಪುಗಳು ವ್ಯಕ್ತಪಡಿಸಿದ ಬಲವಾದ ವಿರೋಧವನ್ನು ಪರಿಗಣಿಸಿ ದೇಶೀ ಮದ್ಯವನ್ನು ನಿಷೇಧಿಸುವ ಮೂಲಕ ರಾಜ್ಯವು ತನ್ನ ಅಬಕಾರಿ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಇದರಿಂದ ರಾಜಸ್ವದ ಮೇಲೆ ಗಮನಾರ್ಹ ಪರಿಣಾಮ ಉಂಟಾಗುತ್ತದೆ. ಇದನ್ನು 2007-08ರ ಆಯವ್ಯಯ ಅಂದಾಜಿನಲ್ಲಿ ತೋರಿಸಲಾಗಿದೆ. ಮಧ್ಯಮಾವಧಿ ಯೋಜನೆಗಳಿಗೆ 1.075 ಬಾಯನ್ನಿಯನ್ನು ಅಂದಾಜಿಸಲಾಗಿದೆ. ಅಬಕಾರಿ ವಲಯದ ಮಧ್ಯಮಾವಧಿ ಯೋಜನೆಯಲ್ಲಿ ಹೆಚ್ಚು ಗಮನಿಸಬೇಕಾದ ಕ್ಷೇತ್ರಗಳು ಯಾವುವೆಂದರೆ:-



1. ಅಕ್ರಮವಾಗಿ ಭಟ್ಟಿ ಇಳಿಸುವುದು ಮತ್ತು ದೇಶೀ ಮದ್ಯದ ಮಾರಾಟವನ್ನು ತಡೆಯಲು ಪೊಲೀಸು ಮತ್ತು ಇತರ ಸರ್ಕಾರಿ ಅಧಿಕಾರಿಗಳ ಪರಿಣಾಮಕಾರಿಯಾದ ಸಹಯೋಗದೊಂದಿಗೆ ಜಾರಿ ಕ್ರಮಗಳನ್ನು ಹೆಚ್ಚಿಸುವುದು. ಸೂಕ್ತ ಸಿಬ್ಬಂದಿ, ಅಬಕಾರಿ ಮತ್ತು ಪೊಲೀಸ್ ಇಲಾಖೆಗಳ ಆಧುನೀಕರಣ ಮತ್ತು ಪ್ರೋತ್ಸಾಹಕ ಬಹುಮಾನ ನೀಡಿಕೆ, ವಶಪಡಿಸಿಕೊಳ್ಳಲಾದ ಅಕ್ರಮ ದಾಸ್ತಾನಿನಲ್ಲಿ ಪಾಲು ನೀಡುವಿಕೆ ಮತ್ತು ಗುಪ್ತ ವಾರ್ತೆ ಸಂಗ್ರಹಣೆ ಈ ಕ್ರಮಗಳನ್ನು ಸರಿಯಾಗಿ ಸಂಯೋಜಿಸಬೇಕು. ಅಕ್ರಮ ಭಟ್ಟಿ ಇಳಿಸುವಿಕೆ ಮತ್ತು ನಿಷೇಧಿಸಿರುವ ಮದ್ಯದ ಮಾರಾಟವನ್ನು ತಡೆಗಟ್ಟಲು ಸರ್ಕಾರ ಹಾಗೂ ಮಧ್ಯವರ್ತಿಗಳನ್ನು ಮತ್ತು ಬಲಪಡಿಸಬೇಕು. ನಿಷೇಧವನ್ನು ಜಾರಿಗೊಳಿಸುವಲ್ಲಿ ರಾಜ್ಯದ ಪ್ರಯತ್ನವನ್ನು ಬಲಪಡಿಸಲು ದೇಶೀ ಮದ್ಯದ ವಿರುದ್ಧ ಜನರಿಗೆ ಇರುವ ಭಾವನೆಯನ್ನು ಬಳಸಿಕೊಳ್ಳಬೇಕು.
2. ಪ್ರಸ್ತುತವಿರುವ ಅಬಕಾರಿ ಸುಂಕ ಪದ್ಧತಿಯು ಹಂತ ಆಧಾರಿತವಾಗಿದ್ದು ಪ್ರತಿಯೊಂದು ಪ್ರವರ್ಗದ ಪ್ರಾರಂಭದಲ್ಲಿ ಸುಂಕದ ಸ್ವರೂಪ ಹಠಾತ್ತಾಗಿ ಬದಲಾಗಿದೆ. ಈಗಿರುವ ಪದ್ಧತಿಗೆ ಬದಲಾಗಿ ಕ್ರಯಕ್ಕೆ ಅನುಗುಣವಾದ ಸುಂಕ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಅದನ್ನು ಸರಳಗೊಳಿಸುವ ಅವಶ್ಯಕತೆ ಇದೆ. ಇಂದಿನ ಆಧುನಿಕ ಅಬಕಾರಿ ನಿರ್ವಹಣೆಯಲ್ಲಿ ಸಹ ಅಬಕಾರಿ ಸುಂಕಗಳ ಬದಲಾಗಿ ಅಬಕಾರಿ ಮಾರಾಟ ತೆರಿಗೆಗಳು ಜಾರಿಗೆ ಬಂದಿವೆ. ಇದು, ಜಮೆ ಮಾಡಿದ ಹೂಡುವಳಿ ತೆರಿಗೆ ಮರುಪಾವತಿಗೆ ಅನುಕೂಲ ಕಲ್ಪಿಸುತ್ತದೆ ಮತ್ತು ಲೆಕ್ಕ ಪುಸ್ತಕಗಳ ಸಮರ್ಪಕ ನಿರ್ವಹಣೆ ಮತ್ತು ಲೆಕ್ಕಚಾರವನ್ನು ಸಹ ಖಚಿತಪಡಿಸುತ್ತದೆ. ಮಧ್ಯಮಾವಧಿ ಯೋಜನಾವಧಿಯಲ್ಲಿ ಈ ಮಾರ್ಗದಲ್ಲಿ ಮುಂದುವರಿಯಲು ಉದ್ದೇಶಿಸಲಾಗಿದೆ.
3. ಐಎಮ್‌ಎಲ್‌ನ ಸಗಟು ವಹಿವಾಟು ಮಾರಾಟಗಳನ್ನು ಕೆಎಸ್‌ಬಿಸಿಎಲ್ ಕೈಗೊಂಡಿರುತ್ತದೆ. ಇದನ್ನು ಕ್ರೋಢೀಕರಿಸಬೇಕಿದೆ.
4. ರಾಜ್ಯವು 2007-08ನೇ ಸಾಲಿನ ಆಯವ್ಯಯದಲ್ಲಿ, ಪರವಾನಗಿ ಶುಲ್ಕಗಳಲ್ಲಿ ಮತ್ತು ಇತರ ಬಳಕೆದಾರ ಶುಲ್ಕಗಳನ್ನು ಸರಳಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಲೈಸೆನ್ಸ್ ನೀಡಿಕೆ ಪ್ರಮಾಣದಲ್ಲಿ ಗರಿಷ್ಠತೆ ಸಾಧಿಸುವ ಮತ್ತು ಅದೇ ಸಮಯದಲ್ಲಿ ಲೈಸೆನ್ಸ್ ಪಡೆಯುವುದು ಉದ್ಯಮಿಗೆ ಕಷ್ಟವಾಗದಂಥ ರೀತಿಯಲ್ಲಿ ಈಗಿರುವ ಲೈಸೆನ್ಸ್ ನೀಡಿಕೆ ವ್ಯವಸ್ಥೆಯನ್ನು ಪರಿಶೀಲಿಸಿ ಅದರಲ್ಲಿ ಉತ್ತಮ ವಿಧಾನಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ಋ) ಮುದ್ರಾಂಕ ಮತ್ತು ನೋಂದಣಿ

ಕಳೆದ ಕೆಲವು ವರ್ಷಗಳಿಂದ ಗೃಹ ನಿರ್ಮಾಣ ವಲಯದಲ್ಲಾಗಿರುವ ಅನಿರೀಕ್ಷಿತ ಬೆಳವಣಿಗೆಯಿಂದ ಮುದ್ರಾಂಕ ಮತ್ತು ನೋಂದಣಿ ಮೂಲಕ ಬರುವ ಆದಾಯವು ಆಯವ್ಯಯ ಅಂದಾಜುಗಳನ್ನು ಮೀರಿ ಬೆಳೆದಿದೆ. ರಾಜ್ಯವು, ಹೆಚ್ಚುವರಿ ಮುದ್ರಾಂಕ ಶುಲ್ಕವನ್ನು ತೆಗೆದುಹಾಕಿ, ಅದು ಜಿಎನ್‌ಎನ್‌ಯುಆರ್‌ಎಮ್ ಅಡಿಯಲ್ಲಿ ಒಪ್ಪಿಕೊಂಡಿದ್ದಂತೆ ಮುದ್ರಾಂಕ ಶುಲ್ಕವನ್ನು ಕಡಿಮೆಗೊಳಿಸುವ ಮೂಲಕ ಶುಲ್ಕ ವ್ಯವಸ್ಥೆಯನ್ನು ಸರಳೀಕರಿಸಿದ ಕಾರಣದಿಂದಾಗಿ ಈ ಆದಾಯದಲ್ಲಿ ಹೆಚ್ಚಳವುಂಟಾಗಿರುತ್ತದೆಂಬುದು ಗಮನಾರ್ಹ. ಆದರೆ ಕಳೆದ ಕೆಲವು ತಿಂಗಳಿಂದೀಚೆಗೆ ಗೃಹ ನಿರ್ಮಾಣ ವಲಯವು, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಬಿಗಿ ಕಣ್ಗಾವಲಿಗೆ ಒಳಪಟ್ಟಿದೆ. ಇದರಿಂದ, ಗೃಹ ನಿರ್ಮಾಣ ಸಾಲದ ಮೇಲಿನ ಬಡ್ಡಿ ದರಗಳು ಹೆಚ್ಚಾಗಿವೆ. ಭಾರಿ ಪ್ರಮಾಣದಲ್ಲಿ ಭೂ ಪರಿವರ್ತನಾ ನಿಬಂಧನೆಗಳ ಉಲ್ಲಂಘನೆಯಾಗುತ್ತಿರುವುದನ್ನು ಗಮನಿಸಿ ರಾಜ್ಯ ಸರ್ಕಾರವು ಸರಿಯಾದ ಅಗತ್ಯ ದಾಖಲೆಗಳಿಲ್ಲದಿರುವಂಥ ಕಂದಾಯ ನಿವೇಶನಗಳ ನೋಂದಣಿ ಮತ್ತು ವರ್ಗಾವಣೆಯನ್ನು ನಿಷೇಧಿಸಿದೆ. ಈ ಎರಡೂ ಕ್ರಮಗಳು ಕಳೆದ ಕೆಲವು ತಿಂಗಳಿಂದೀಚೆಗೆ ಮುದ್ರಾಂಕ ಶುಲ್ಕ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿವೆ. ಆದರೆ ನಗರ ಪ್ರದೇಶಗಳಲ್ಲಿನ ವಸತಿ ಕೊರತೆ ಮತ್ತು ನಗರೀಕರಣದ ಕಾರಣದಿಂದ ನೋಂದಣಿಗೆ ಸಲ್ಲಿಸಬೇಕಿರುವ ದಸ್ತಾವೇಜುಗಳ ಮೌಲ್ಯ ಮತ್ತು ಪ್ರಮಾಣದಲ್ಲಿ ಸಾಕಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮಧ್ಯಮಾವಧಿ ಯೋಜನೆಗೆ 1.5-1.1 ರಷ್ಟು ಏರಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಮಧ್ಯಮಾವಧಿ ಯೋಜನೆಯಲ್ಲಿ ಒತ್ತು ನೀಡಬೇಕಿರುವ ಕ್ಷೇತ್ರಗಳು ಇಂತಿವೆ:

1. ನೋಂದಣಿ ಮಾಡುವುದಕ್ಕೆ ಆಧಾರ ರೂಪಿಸುವ ಮಾರ್ಗ ಸೂಚಿ ಬೆಲೆಗಳನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತಿದೆ. ಅವು ಮಾರುಕಟ್ಟೆ ದರಗಳಿಗೆ ಹತ್ತಿರವಾಗಿರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಅದನ್ನೇ ಮುಂದುವರಿಸಬೇಕಿದೆ.
2. ಮುದ್ರಾಂಕ ಶುಲ್ಕ ಸಂದಾಯ ಮಾಡಬೇಕಿರುವ ಬಾಡಿಗೆ ಕರಾರು ಪತ್ರಗಳು, ಹಕ್ಕು ಪತ್ರಗಳ ಸಲ್ಲಿಕೆ, ಜಂಟಿ ವ್ಯವಸ್ಥಾಪನಾ ಕರಾರುಗಳಂಥ ಹಲವಾರು ದಸ್ತಾವೇಜುಗಳ ನೋಂದಣಿ ಕಡ್ಡಾಯವಾಗಿಲ್ಲದಿರುವುದರಿಂದ ಅವು ಉಪನೋಂದಣಾಧಿಕಾರಿಗಳ ಕಚೇರಿಗೆ ಬರುತ್ತಿಲ್ಲ. ಈ ರೀತಿಯ ದಸ್ತಾವೇಜುಗಳನ್ನು, ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂಥ ಇತರ ವ್ಯವಸ್ಥಿತ ಏರ್ಪಾಟುಗಳ ಮೂಲಕ ಅವುಗಳನ್ನು ನೋಂದಣಿ ಮಾಡುವಂತೆ ನೋಡಿಕೊಳ್ಳಬೇಕು. ಈ ಲಿಖಿತಗಳು ಶುಲ್ಕ ನೀಡಿಕೆಯಿಂದ ತಪ್ಪಿಸಿಕೊಳ್ಳುವುದನ್ನು ಪತ್ತೆ ಹಚ್ಚುವುದಕ್ಕಾಗಿ ಮುದ್ರಾಂಕ ಮತ್ತು ನೋಂದಣಿಯ ಗುಪ್ತಾಚಾರ ಘಟಕವನ್ನು ಬಲಪಡಿಸಬೇಕಿದೆ.
3. ಮುದ್ರಾಂಕಗಳು ಮತ್ತು ಛಾಪಾ ಕಾಗದಗಳ ಮಾರಾಟವನ್ನು ಛಾಪಾ ಕಾಗದ ಹಗರಣದ ಹಿನ್ನೆಲೆಯಲ್ಲಿ ರದ್ದುಪಡಿಸಲಾಯಿತು. ಅವುಗಳನ್ನು ಈಗ ಅನುಸೂಚಿತ ಬ್ಯಾಂಕುಗಳ ಜಾಲದ ಮೂಲಕ ವಿತರಿಸಲಾಗುತ್ತಿದೆ.

ಆದರೂ, ಈ ದಸ್ತಾವೇಜುಗಳು ಬ್ಯಾಂಕಿನಲ್ಲಿ ದೊರೆಯುವುದು ಮತ್ತು ಅವುಗಳನ್ನು ಪಡೆಯುವಲ್ಲಿ ಸಮಸ್ಯೆಯಿದೆ. ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರಿಂದ ಮೊದಲಿದ್ದ ವ್ಯವಸ್ಥೆಗಿಂತ ಹೆಚ್ಚಿನ ಸುಧಾರಣೆಯೇನೂ ಕಂಡು ಬಂದಿಲ್ಲ. ಮತ್ತೆ ಅದೇ ರೀತಿಯ ದುರುಪಯೋಗ ನಡೆಯುವ ಸಾಧ್ಯತೆಯಿದೆ. ಸಾರ್ವಜನಿಕರಿಗಾಗುವ ಅನನುಕೂಲವನ್ನು ಕಡಿಮೆ ಮಾಡುವುದಕ್ಕಾಗಿ ಮತ್ತು ದಸ್ತಾವೇಜುಗಳ ವಿದ್ಯುನ್ಮಾನ-ರೂಪು ಸಹಿತ ರವಾನೆಯ (ಈ-ಫ್ರಾಂಕಿಂಗ್ ಆಫ್ ಡಾಕ್ಯುಮೆಂಟ್ಸ್) ದೋಷಾತೀತ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

4. ಪ್ರಸ್ತುತ, ದಸ್ತಾವೇಜುಗಳ ನೋಂದಣಿಯನ್ನು ಪ್ರದೇಶದ ಅಧಿಕಾರ ವ್ಯಾಪ್ತಿಯುಳ್ಳ ಉಪ-ನೋಂದಣಾಧಿಕಾರಿಯವರ ಬಳಿ ಕಡ್ಡಾಯವಾಗಿ ಮಾಡಿಸಬೇಕಿರುತ್ತದೆ. ನೋಂದಣಿ ಪೂರ್ವದ ಕಚೇರಿ ಪ್ರಕ್ರಿಯೆಗಳನ್ನು ಗಣಕೀಕರಣಗೊಳಿಸಿದ್ದಾಗ್ಯೂ ನಾಗರಿಕರು ಮತ್ತು ನೋಂದಣಿ ಪ್ರಾಧಿಕಾರಿಯ ನಡುವೆ ವಿದ್ಯುನ್ಮಾನ ಮುಖಾಮುಖಿ ವ್ಯವಸ್ಥೆ ಜಾರಿಗೆ ತರುವುದಕ್ಕೆ ಅವಕಾಶವಿದೆ. ಇದರಿಂದ, ನೋಂದಣಿ ವಿಧಾನದಲ್ಲಿ ಸುಧಾರಣೆಯಾಗಿದ್ದು "ಎಲ್ಲಿಯಾದರೂ ನೋಂದಣಿ" ಮಾಡಿಸಬಹುದಾಗಿದೆ.

೨೩) **ಮೋಟಾರು ವಾಹನ ತೆರಿಗೆ**

ಮೋಟಾರು ವಾಹನಗಳ ತೆರಿಗೆಯ ಬೆಳವಣಿಗೆಯು ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯನ್ನೇ ಅನುಸರಿಸುತ್ತದೆ. ಇದೇ ರೀತಿಯಲ್ಲಿ ಮೋಟಾರು ವಾಹನಗಳ ತೆರಿಗೆ ಹೆಚ್ಚಾದದ್ದೇ ಆದರೆ ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೆ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕ ಸಾರಿಗೆ ಮೇಲಿನ ಮೋಟಾರು ವಾಹನ ತೆರಿಗೆಯನ್ನು ಅನುಕೂಲಕರ ಮಟ್ಟದಲ್ಲಿರುವಂತೆಯೇ ನೋಡಿಕೊಳ್ಳಬೇಕಿದೆ. ಖಾಸಗಿ ಸಾರಿಗೆ ವಲಯದಲ್ಲಾಗಿರುವ ಬದಲಾವಣೆಗಳು ಮತ್ತು ಅಸಂಖ್ಯ ಪ್ರಮಾಣದಲ್ಲಿ ವಿಲಾಸಿ ಬ್ರಾಂಡುಗಳು ಮಾರುಕಟ್ಟೆಗೆ ಪ್ರವೇಶಿಸಿರುವ ಕಾರಣದಿಂದ ಖಾಸಗಿ ವಾಹನಗಳ ಮೇಲಿನ ತೆರಿಗೆ ದರ ಮತ್ತು ಪ್ರಸಕ್ತ ಇರುವ ಪ್ರವರ್ಗೀಕರಣವನ್ನು ನಿಯತವಾಗಿ ಪುನರವಲೋಕಿಸಬೇಕಾಗುತ್ತದೆ. ಈ ಕ್ಷೇತ್ರದಲ್ಲಿನ ತೆರಿಗೆ ನೀತಿಯ ತತ್ವವು ಆಧುನಿಕ ಮತ್ತು ದಕ್ಷ ಸಾರ್ವಜನಿಕ ಸಾರಿಗೆಯ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ ಮತ್ತು ಸಾರ್ವಜನಿಕರು, ಹೆಚ್ಚಿನ ಸ್ಥಳ ಆಕ್ರಮಿಸುವ ಖಾಸಗಿ ವಾಹನಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸುವುದಕ್ಕೆ ಸಹಾಯಕವಾಗುತ್ತದೆ. ಇದಕ್ಕೆ ಅಂದಾಜು 1.025 ರಷ್ಟು ಏರಿಕೆ ಉಂಟಾಗಬಹುದೆಂದು ಭಾವಿಸಲಾಗಿದೆ.

- ಡಿ. ಮುಖ್ಯ ತೆರಿಗೆಯೇತರ ರಾಜಸ್ವಕ್ಕೆ ಸಂಬಂಧಿಸಿದ ಅಂದಾಜುಗಳು ಮತ್ತು ಸುಧಾರಣಾ ಕ್ಷೇತ್ರಗಳು.

ಕೋಷ್ಟಕ 5ರಲ್ಲಿ ಕಂಡುಬರುವಂತೆ ತೆರಿಗೆಯೇತರ ರಾಜಸ್ವದ ಅಡಿಯಲ್ಲಿನ (ನಿವ್ವಳ ಲಾಟರಿ ಆದಾಯದ ಹರಿವು) ಸಂಗ್ರಹಣೆಯು, ಆರ್ಥಿಕತೆಯ ಬೆಳವಣಿಗೆಯ ಪ್ರಮಾಣಕ್ಕನುಗುಣವಾಗಿಲ್ಲ. ಇದಕ್ಕೆ, ಬಳಕೆದಾರ ಶುಲ್ಕಗಳು ಮತ್ತು ಬಳಕೆದಾರ ವೆಚ್ಚಗಳನ್ನು ಪರಿಷ್ಕರಿಸದಿರುವುದು ಪ್ರಮುಖ ಕಾರಣಗಳಲ್ಲೊಂದಾಗಿದೆ. ಸಾರ್ವಜನಿಕ ಸೇವೆಗಳ ಸ್ಥಿತಿ ಮತ್ತು ಗುಣಮಟ್ಟವು ಬಳಕೆದಾರ ಶುಲ್ಕಗಳಲ್ಲಿ ಯಾವುವೇ ಅಪೇಕ್ಷಣೀಯ ಬದಲಾವಣೆಗಳನ್ನು ತರುವಲ್ಲಿ ಅಡ್ಡಿಯಾಗಿದೆ. ತೆರಿಗೆಯೇತರ ರಾಜಸ್ವ ಸಂಗ್ರಹಣೆಗೆ ಸಂಬಂಧಿಸಿದ ಕೆಲವು ಪ್ರಮುಖ ಬಾಬುಗಳು ಈ ಮುಂದಿನಂತಿವೆ.

#### ಕೋಷ್ಟಕ-5

ತೆರಿಗೆಯೇತರ ರಾಜಸ್ವ ಸಂಗ್ರಹಣೆಗಳ ಕೋಷ್ಟಕ (ಲಾಟರಿ ಸ್ವೀಕೃತಿಗಳೂ ಸೇರಿದಂತೆ)

ಕೋಟಿ ರೂಗಳಲ್ಲಿ

ವರ್ಷ	ತೆರಿಗೆಯೇತರ ಸ್ವೀಕೃತಿಗಳು		
	ವಾಸ್ತವಿಕ	ಬೆಳವಣಿಗೆ ದರ	ಚೇತರಿಕೆ
2004-05	4472.34	51.18%	3.62
2005-06	3637.19	-18.67%	-1.47
2006-07	4088.43	12.41%	1.07

#### ೧) ಖನಿಜಗಳಿಂದ ರಾಜ್ಯಾದಾಯ (ರಾಯಲ್ಟಿ)

ಪ್ರಮುಖ ಖನಿಜಗಳ ರಾಜ್ಯಾದಾಯ ದರಗಳನ್ನು 2007-08ರ ಸಾಲಿನಲ್ಲಿ ಪರಿಷ್ಕರಿಸಬೇಕಾಗಿದೆ. ಪ್ರಸ್ತುತ ಇರುವ ಸಂಪೂರ್ಣ ರಾಜ್ಯಾದಾಯ ಮೊತ್ತದ ಸ್ವರೂಪಕ್ಕೆ ಬದಲಾಗಿ ಬೆಲೆಗೆ ತಕ್ಕಂತೆ ಸುಂಕ ವಿಧಿಸುವ ಮಾದರಿಯನ್ನು ಜಾರಿಗೊಳಿಸಲಾಗುವುದೆಂದು ನಿರೀಕ್ಷಿಸಲಾಗಿದೆ ಮತ್ತು ಆ ಮೂಲಕ ಕಬ್ಬಿಣದ ಅದಿರಿನ ಮೇಲಿನ ರಾಜ್ಯಾದಾಯದಿಂದ ಸಾಕಷ್ಟು ಪ್ರಮಾಣದ ರಾಜಸ್ವವನ್ನು ಸಂಗ್ರಹಿಸಬಹುದೆಂದು ಭಾವಿಸಲಾಗಿದೆ. ರಾಜ್ಯಾದಾಯ ಸಂಗ್ರಹಣೆ ಹಾಗೂ ಖನಿಜಗಳ ಪರಿಶೋಧನೆ ಮತ್ತು ಗಣಿಗಾರಿಕೆಯಲ್ಲಿನ ಬೆಳವಣಿಗೆಗೆ ಪರಸ್ಪರ ಸಂಬಂಧವಿದೆ. ರಾಜ್ಯಾದಾಯವನ್ನು ಕೊಡದೆ ತಪ್ಪಿಸಿಕೊಳ್ಳುವವರನ್ನು ಪತ್ತೆ ಹಚ್ಚಲು ಸಂಗ್ರಹಣಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಆಧುನೀಕರಿಸಲು ಉದ್ದೇಶಿಸಲಾಗಿದೆ.

#### ೨) ಅರಣ್ಯ ಸ್ವೀಕೃತಿಗಳು

ಅರಣ್ಯ ರಾಜಸ್ವ ಸೃಜನೆಯತ್ತ ಹೆಚ್ಚು ಗಮನ ಹರಿಸದಿದ್ದರಿಂದಾಗಿ ಅರಣ್ಯ ವಲಯದ ಸ್ವೀಕೃತಿಗಳು ಹೆಚ್ಚುತ್ತಿಲ್ಲ. ಅರಣ್ಯ ವಲಯವನ್ನು ಸಂರಕ್ಷಣಾ ದೃಷ್ಟಿಯಿಂದ ಗಮನಿಸಬೇಕಾದ ಅಗತ್ಯವಿದೆ. ಆದರೂ, ಬಳಸದಿರುವ ವಿಶಾಲ ಅರಣ್ಯಭೂಮಿಯನ್ನು ರಾಜಸ್ವ ಸೃಜನೆ ಹಾಗೂ ಅರಣ್ಯ ಸಂರಕ್ಷಣೆಯ ಉಭಯ ಉದ್ದೇಶಗಳನ್ನು ಈಡೇರಿಸಲು ಬಳಸಿಕೊಳ್ಳಬಹುದಾಗಿದೆ. ನಿಗದಿತ ಕಾರ್ಯೋಜನೆಯೊಂದಿಗೆ ಅರಣ್ಯ ಭೂಮಿಯನ್ನು ಗುತ್ತಿಗೆಗೆ ನೀಡುವುದರಿಂದ ವನ ನಿರ್ಮಾಣ ಕಾರ್ಯದಲ್ಲಿ ಹಣ ಹೂಡಿಕೆಯಾಗುವುದಷ್ಟೇ ಅಲ್ಲದೆ, ರಾಜ್ಯಕ್ಕೆ ಆದಾಯವೂ ಬರುತ್ತದೆ. ಅದೇ ಆದಾಯವನ್ನು ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಸಬಹುದು. ಇದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಬಹುದಾಗಿದೆ.

#### 5. ವೆಚ್ಚ ನಿರ್ವಹಣೆ ಮತ್ತು ಅಂದಾಜುಗಳು

##### ಎ) ಅತ್ಯಧಿಕ ಆದ್ಯತೆಯ ಅಭಿವೃದ್ಧಿ ವೆಚ್ಚ ಮತ್ತು ಕಾರ್ಯತಂತ್ರ

ರಾಜ್ಯವು ಅತ್ಯಧಿಕ ಆದ್ಯತೆಯ ಅಭಿವೃದ್ಧಿ ವೆಚ್ಚಗಳಿಗಾಗಿ ರಾಜಸ್ವ ಮತ್ತು ಬಂಡವಾಳ ಲೆಕ್ಕ ಶೀರ್ಷಿಕೆಗಳೆರಡರ ಅಡಿಯಲ್ಲೂ ಸಾಕಷ್ಟು ಪ್ರಮಾಣದ ಬಂಡವಾಳ ಹೂಡಿಕೆ ಹಣವನ್ನು ಮೀಸಲಿರಿಸಲು ಬದ್ಧವಾಗಿದೆ. ವಿವಿಧ ವಲಯಗಳ ಅಡಿಯಲ್ಲಿ ಮೀಸಲಿರಿಸುವ ಹಣದ ಕುರಿತ ಮಾರ್ಗದರ್ಶಿ ತತ್ವಗಳು ಈ ಮುಂದಿನಂತಿವೆ.

##### ಉ) ಶಿಕ್ಷಣ

#### ಕೋಷ್ಟಕ-6

(ಕೋಟಿ ರೂ. ಗಳಲ್ಲಿ)

ವರ್ಷ	ಒಟ್ಟು	ಬೆಳವಣಿಗೆ ದರ
2001-02	3360.79	0.15%
2002-03	3406.35	1.36%
2003-04	3615.24	6.13%
2004-05	4189.79	15.89%
2005-06	4623.49	10.35%
2006-07	5415.01	17.12%

ಶಿಕ್ಷಣದ ಹಕ್ಕು, ಸರ್ವರಿಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡುವ ಗುರಿಯೆಡೆಗೆ ಸಾಗಲು ರಾಜ್ಯವನ್ನು ಬದ್ಧಗೊಳಿಸಿದೆ. ದಾಖಲಾತಿ ಪ್ರಮಾಣದಲ್ಲಾಗಿರುವ ಹೆಚ್ಚಳದಿಂದ ಕಂಡುಬರುವಂತೆ ಶಾಲಾ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದ್ದರೂ ಸಹ ಶಿಕ್ಷಣದ ಗುಣಮಟ್ಟದಲ್ಲಿ ಅಷ್ಟೇ ಪ್ರಗತಿ ಉಂಟಾಗಿದೆಯೆಂದು ಹೇಳಲಾಗದು. ಶಿಕ್ಷಣವನ್ನು ನೀಡಲು ರಾಜ್ಯವು ಈವರೆಗೆ ರಾಜ್ಯ ಸ್ವಾಮ್ಯದ ಶಾಲೆಗಳನ್ನು ಮತ್ತು ಸಹಾಯಾನುದಾನ ಮಾದರಿಯ ಹಣಕಾಸು ನೆರವನ್ನು ಬಳಸಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಸಿಬ್ಬಂದಿಯ ಸುಧಾರಣೆಗಾಗಿ ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ವೆಚ್ಚಕ್ಕಾಗಿ ಗಣನೀಯ

ಪ್ರಮಾಣದ ಹಣವನ್ನು ಒದಗಿಸಲಾಗುತ್ತಿದೆ. 11ನೇ ಯೋಜನಾ ಅವಧಿಯಲ್ಲಿ, ಸರ್ವ ಶಿಕ್ಷಾ ಅಭಿಯಾನ ಕಾರ್ಯಕ್ರಮವನ್ನು ಪ್ರೌಢ ಶಾಲೆಗಳಿಗೂ ವಿಸ್ತರಿಸಲಾಗುವುದೆಂದು ನಿರೀಕ್ಷಿಸಲಾಗಿದೆ. ಶಾಲಾ ಮಕ್ಕಳು ಮರಳಿ ಶಾಲೆಗೆ ಬರುವಂತೆ ಮಾಡಲು ಅವರಿಗೆ ಉಚಿತ ಪಠ್ಯ ಪುಸ್ತಕಗಳು, ಸಮವಸ್ತ್ರ, ಸೈಕಲ್ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿದೆ. ಶಿಕ್ಷಕರ ತರಬೇತಿ, ಪರಿಕರಗಳನ್ನು ಬಳಸಿ ಕಲಿಸುವ ನವೀನ ವಿಧಾನಗಳು, ಉತ್ತಮ ಗುಣಮಟ್ಟದ ಮೂಲಸೌಕರ್ಯ, ಹೊಣೆಗಾರಿಕೆ ವಹಿಸಿಕೊಳ್ಳುವ ವ್ಯವಸ್ಥೆಯನ್ನು ರೂಢಿಸುವುದು-ಮುಂತಾದವು ಈ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಕಾರ್ಯತಂತ್ರದ ಅಂಶಗಳಾಗಿವೆ. ಉನ್ನತ ಶಿಕ್ಷಣ ನೀಡಲು ಈಗಾಗಲೇ ಅಳವಡಿಸಿಕೊಂಡಿರುವ ಉಪಗ್ರಹ ಸಂಪರ್ಕದ ಮೂಲಕ ರಾಜ್ಯದ ಮೂಲೆಮೂಲೆಗೂ ಗುಣಮಟ್ಟದ ಶಿಕ್ಷಣ ನೀಡುವ ಪದ್ಧತಿಯನ್ನು ಇನ್ನೂ ಹೆಚ್ಚಾಗಿ ಉಪಯೋಗಿಸಿಕೊಳ್ಳಬೇಕಾಗಿದೆ. ಇದರಿಂದಾಗಿ ಈ ಕ್ಷೇತ್ರಗಳಲ್ಲಿರುವ ಗುಣಮಟ್ಟದ ಶಿಕ್ಷಕರ ಕೊರತೆ ಮತ್ತು ಸಂಪನ್ಮೂಲದ ಅಭಾವ ಮುಂತಾದ ಅಡಚಣೆಗಳನ್ನು ನಿವಾರಿಸಿಕೊಳ್ಳಬಹುದು. 2007-08ನೇ ಸಾಲಿನ ಆಯವ್ಯಯದಲ್ಲಿ, ವಿದ್ಯಾರ್ಥಿ ಕೇಂದ್ರೀಕೃತ ಸಹಾಯಾನುದಾನದ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ. ಈ ಮಾದರಿಯು ವಸ್ತುನಿಷ್ಠ ಮೇಲ್ವಿಚಾರಣಾ ಮಾತೃಕೆಯ ಮೂಲಕ ವಿದ್ಯಾರ್ಥಿಗಳ ಸಂಖ್ಯಾಬಲ ಮತ್ತು ಅವರ ಕಾರ್ಯನಿರ್ವಹಣೆಗಳೊಂದಿಗೆ ಅನುದಾನಗಳನ್ನು ತಳಕು ಹಾಕುತ್ತದೆ. ಇದು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರೋತ್ಸಾಹವಾಗುವುದೆಂದು ನಿರೀಕ್ಷಿಸಲಾಗಿದೆ. ಮೂಲತಃ ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯೂ ಆಗಿರುವಂತಹ ವೋಚರು ಆಧಾರಿತ ಶಿಕ್ಷಣ ವ್ಯವಸ್ಥೆಯು ಕೆಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿದೆ. ಅದು ಮತ್ತಷ್ಟು ಪರಿಶೀಲನೆಗೆ ಒಳಪಡಬೇಕಾಗಿದೆ.

ಏ) ಆರೋಗ್ಯ

### ಕೋಷ್ಟಕ 7

#### ಆರೋಗ್ಯದ ಮೇಲಿನ ವೆಚ್ಚ

ಕೋಟಿ ರೂ.ಗಳಲ್ಲಿ

ವರ್ಷ	ಒಟ್ಟು	ಬೆಳವಣಿಗೆಯ ದರ
2001-02	1085.83	8.01%
2002-03	1004.99	-7.45%
2003-04	995.82	-0.91%
2004-05	1044.16	4.85%
2005-06	1146.54	9.81%
2006-07	1353.20	18.02%

ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವು ಆರೋಗ್ಯದ ಮೇಲಿನ ಒಟ್ಟು ವೆಚ್ಚದ ಒಂದು ಸಣ್ಣ ಭಾಗವಾಗಿದೆ. ನಾಗರಿಕರ ಯೋಗಕ್ಷೇಮವನ್ನು ನೋಡಿಕೊಳ್ಳಲು ಮತ್ತು ರೋಗಪರಿಹಾರಕ ಪಾಲನೆಯ ಮೇಲಿನ ಭಾರೀ ವೆಚ್ಚವನ್ನು

ತಪ್ಪಿಸಲು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ರೋಗನಿರೋಧಕ ಪಾಲನೆಗೆ ನೀಡಬೇಕಾದ ಒತ್ತನ್ನು ಪುನರುಜ್ಜೀವನಗೊಳಿಸುವ ಮತ್ತು ಪುನಾರೂಪಿಸುವ ಅಗತ್ಯವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು/ ಘಟಕಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ರಾಜ್ಯದಾದ್ಯಂತ ಸ್ಥಾಪಿಸಿದ್ದರೂ, ಈ ಸೌಲಭ್ಯಗಳನ್ನು ತೃಪ್ತಿಕರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗದು. ಅರ್ಹ ವೈದ್ಯಕೀಯ ಸಿಬ್ಬಂದಿಯಿಂದ ದೂರದ ಹಾಗೂ ಗ್ರಾಮಾಂತರ ಕೇಂದ್ರಗಳಿಗೆ ಸಿಬ್ಬಂದಿ ಒದಗಿಸುವುದು ರಾಜ್ಯದ ನಿರಂತರ ಗಮನವನ್ನು ಸೆಳೆಯುತ್ತಿರುವಂತಹ ಒಂದು ಸಮಸ್ಯೆಯಾಗಿದೆ. ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಲುವಾಗಿ ಕೈಗೊಂಡಿರುವ ಕ್ರಮಗಳ ಪೈಕಿ 24 ಗಂಟೆಗಳ ಸೇವೆ ಮತ್ತು ಸಂಜೆ ವೇಳೆಯ ಹೊರ ರೋಗಿಗಳ ವಿಭಾಗದ (ಒಪಿಡಿ) ಸೇವೆಗಳನ್ನು ಪ್ರಾರಂಭಿಸಿರುವುದು ಕೆಲವು ಕ್ರಮಗಳಾಗಿವೆ. ಭಾರತೀಯ ವೈದ್ಯಕೀಯ ಪದ್ಧತಿಯ ಕೇಂದ್ರಗಳನ್ನು ಬಲಪಡಿಸುವುದು ಕೂಡ ಸಮಗ್ರ ಆರೋಗ್ಯ ಪಾಲನೆಯನ್ನು ಒದಗಿಸುವ ಕಾರ್ಯತಂತ್ರದ ಭಾಗವಾಗಿದೆ. ಬಡವರಿಗೆ ವಿಮೆಯ ಆಸರೆಯನ್ನು ಒದಗಿಸುವುದು ಮತ್ತು ಈ ವಿಮಾ ವ್ಯವಸ್ಥೆಯ ಭಾಗವಾಗಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೇವೆಗಳೆರಡನ್ನೂ ಇದರ ವ್ಯಾಪ್ತಿಗೆ ತರುವುದು ಮೊದಲಾದಂಥ ಸೇವಾ ನೀಡಿಕೆಯ ಪರ್ಯಾಯ ಮಾದರಿಗಳ ಆಯ್ಕೆಗಳು ಸೇವೆಯ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವುದೆಂದು ಹಾಗೂ ಸೇವೆಯ ಗುಣಮಟ್ಟವನ್ನು ಸುಧಾರಿಸುವುದೆಂದು ನಿರೀಕ್ಷಿಸಲಾಗಿದೆ. ಇದೊಂದು ಮಾದರಿ ಪರಿವರ್ತನೆಯಾಗಿರುವುದರಿಂದ ಇದಕ್ಕೆ ಅಮೂಲಾಗ್ರ ಪರಿಶೀಲನೆಯ ಅಗತ್ಯವಿರುತ್ತದೆ. ಪ್ರಾಯೋಗಿಕ ಆಧಾರದ ಮೇಲೆ ಈಗಾಗಲೇ ಕಾರ್ಯಾಚರಣೆಯಲ್ಲಿರುವಂತಹ ಟೆಲಿ ಮೆಡಿಸಿನ್ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಮತ್ತು ಮತ್ತಷ್ಟು ಬಲಪಡಿಸುವುದಕ್ಕಾಗಿ ಹೆಚ್ಚಿನ ಪರಿಶೋಧನೆಯ ಅಗತ್ಯವಿದೆ.

#### ಏ) ರಸ್ತೆಗಳು ಮತ್ತು ಸೇತುವೆಗಳು

ರಸ್ತೆಗಳು ಮತ್ತು ಸೇತುವೆಗಳು ಸಾರಿಗೆ ಮತ್ತು ಸಂಪರ್ಕ ಜಾಲದ ಅವಿಭಾಜ್ಯ ಅಂಗವಾಗಿದ್ದು, ಇವು ಆರ್ಥಿಕ ಬೆಳವಣಿಗೆಯ ಮೇಲೆ ಬಹುಮುಖ ಪರಿಣಾಮವನ್ನು ಬೀರುತ್ತವೆ. ರಸ್ತೆ ಜಾಲವನ್ನು ಕೂಲಂಕಷವಾಗಿ ದುರಸ್ತಿಪಡಿಸುವ ಅಗತ್ಯತೆಯನ್ನು ಮನಗಂಡು, ರಾಜ್ಯ ಸರ್ಕಾರವು ಗ್ರಾಮೀಣ ರಸ್ತೆಗಳು, ಜಿಲ್ಲಾ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳ ನಿರ್ವಹಣೆಗಾಗಿ ಮಾತ್ರವಲ್ಲದೆ ರಸ್ತೆ ಜಾಲದ ಪುನಃಸ್ಥಾಪನೆ ಮತ್ತು ಮೇಲ್ದರ್ಜೀಕರಣಗಳಿಗೂ ಸಹ ಗಣನೀಯ ಪ್ರಮಾಣದಲ್ಲಿ ಹಣಕಾಸು ವೆಚ್ಚವನ್ನು ಒದಗಿಸಿದೆ. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯು ಕಾರ್ಯತಂತ್ರ ವಿಧಾನಗಳ ಅಧ್ಯಯನಗಳ ಮೂಲಕ ಗುರುತಿಸಲಾದ ರಸ್ತೆಯ ಭಾಗಗಳ ಆಧಾರದ ಮೇಲೆ ರಾಜ್ಯ ಹೆದ್ದಾರಿಗಳ ಕೆಲವು ಭಾಗವನ್ನು ಮೇಲ್ದರ್ಜೀಗೇರಿಸಿದೆ. ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಈ ಯೋಜನೆಯ ಖರ್ಚಿನೇ ಹಂತವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ರಸ್ತೆಗಳ ಗುಣಮಟ್ಟ, ಅವುಗಳ ಬಳಕೆಯ ಮಟ್ಟಗಳು, ಆರ್ಥಿಕ ವ್ಯವಸ್ಥೆಯ ಮೇಲೆ ಅವುಗಳ ಪ್ರಭಾವ ಮತ್ತು ವರಮಾನದ ಮಟ್ಟಗಳು ಹಾಗೂ ನಿರ್ವಹಿಸಲಾದ ಕೊನೆಯ ಕಾಮಗಾರಿಯ ಸಮಯ ಮತ್ತು ವಿಧಾನ - ಇವುಗಳನ್ನು ಕುರಿತ ಮಾಹಿತಿಯನ್ನು

ಒಳಗೊಂಡಿರುವ ಒಂದು ಕ್ರಿಯಾತ್ಮಕ ರಸ್ತೆ ದತ್ತಾಂಶ ಸಂಗ್ರಹಣೆಯು ಯಾವುದೇ ಮೇಲ್ವರ್ಗೀಕರಣ ಹಾಗೂ ನಿರ್ವಹಣೆಯ ಯೋಜನೆಗೆ ಒಂದು ಮಹತ್ವದ ಪರಿಕರವಾಗಿದೆ. ರಸ್ತೆ ದತ್ತಾಂಶ ಸಂಗ್ರಹ ಮತ್ತು ಈ ದತ್ತಾಂಶ ಸಂಗ್ರಹಕ್ಕೆ ಅನುಸಾರವಾಗಿ ಕಾಮಗಾರಿಗಳ ಆದ್ಯತಾ ಪಟ್ಟಿಯ ಸಿದ್ಧತೆ - ಇವು ಕಾಮಗಾರಿಗಳ ಆಯ್ಕೆಯಲ್ಲಿ ಪರಿಣಾಮಕಾರಿತ್ವ ಹಾಗೂ ವೆಚ್ಚದಲ್ಲಿ ಹೊಣೆಗಾರಿಕೆಯನ್ನು ತರುವುದೆಂದು ಭಾವಿಸಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು 3 ವರ್ಷದ ಕಾಲಮಿತಿಯಲ್ಲಿ ರಾಜ್ಯ ಹೆದ್ದಾರಿಗಳ ಮೇಲ್ವರ್ಗೀಕರಣ ಮತ್ತು ನಿರ್ವಹಣೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ವಿಧಾನದ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುವುದು ಮತ್ತು ಫಲಿತಾಂಶ ಆಧಾರಿತ ಕಾರ್ಯನಿರ್ವಹಣಾ ಗುತ್ತಿಗೆಗಳನ್ನು ನೀಡುವ ದಿನೆಯಲ್ಲಿ ಮುಂದುವರಿಯುವ ಪ್ರಯತ್ನಗಳನ್ನು ಮಾಡಲಾಗುವುದು. ಈ ಫಲಿತಾಂಶ ಆಧಾರಿತ ಕಾರ್ಯನಿರ್ವಹಣಾ ಗುತ್ತಿಗೆಗಳು ರಸ್ತೆ ಮೇಲ್ವಿ ಮತ್ತು ಇತರ ತತ್ಸಂಬಂಧಿತ ಬಾಬುಗಳ ಗುಣಮಟ್ಟಕ್ಕಾಗಿ ವಸ್ತುನಿಷ್ಠವಾದ ಹೊಂದಿಕೆಯಾಗಬಲ್ಲ ಸೂಚಕಗಳನ್ನು ಗೊತ್ತುಪಡಿಸುತ್ತವೆ ಮತ್ತು ಅದಕ್ಕೆ ನಿರ್ವಹಣಾ ವೆಚ್ಚಗಳ ಸಂದಾಯ ಹಾಗೂ ಗೊತ್ತುಪಡಿಸಲಾದ ಮಾನದಂಡಗಳಿಗೆ ತಕ್ಕಂತೆ ರಸ್ತೆಯ ವಾಸ್ತವಿಕ ಸ್ಥಿತಿ ತಾಳೆಯಾಗುವಂತೆ ನೋಡಿಕೊಳ್ಳುತ್ತವೆ.

#### ಕೋಷ್ಟಕ -8

ಲೋಕೋಪಯೋಗಿ ಕಾಮಗಾರಿಗಳ ಮೇಲಿನ ಒಟ್ಟು ವೆಚ್ಚ

ಕೋಟಿ ರೂ.ಗಳಲ್ಲಿ

ವರ್ಷ	ಒಟ್ಟು	ಬೆಳವಣಿಗೆಯ ದರ
2001-02	722.05	5.89%
2002-03	854.51	18.35%
2003-04	910.53	6.56%
2004-05	1502.74	65.04%
2005-06	1820.80	21.17%
2006-07	3043.76	67.17%

#### ೨೩) ವಿದ್ಯುತ್

ಇಂಧನವು ಪ್ರಮುಖ ಪರಿಕರಗಳಲ್ಲೊಂದಾಗಿದ್ದು, ಇದು ಆರ್ಥಿಕ ಬೆಳವಣಿಗೆಯ ಮೇಲೆ ಬಹುಮುಖ ಪರಿಣಾಮವನ್ನು ಬೀರಿದೆ. ವಿದ್ಯುತ್ ವಲಯದ ಸುಧಾರಣೆಗಳನ್ನು ಅನುಸರಿಸಿ ವಿದ್ಯುತ್ ವಲಯವನ್ನು ವಿಕೇಂದ್ರೀಕರಿಸಿ ಮೂರು ಸ್ವತಂತ್ರ ಕಂಪನಿಗಳನ್ನಾಗಿ ವಿಭಜಿಸಲಾಯಿತು. ತನ್ನ ದರ ವಿನ್ಯಾಸ ಮತ್ತು ಪಾವತಿಸುವ ಸಾಮರ್ಥ್ಯದೊಂದಿಗೆ ವಿದ್ಯುತ್ ವಲಯವು ಆರ್ಥಿಕವಾಗಿ ಸುಸ್ಥಿರವಾಗಿದೆ ಎಂಬುದರ ಮೇಲೆ ಇದು ಆಧಾರವಾಗಿದೆ. ಆದರೂ ಸಾರಭೂತ ಒಟ್ಟಾರೆ ತಂತ್ರಜ್ಞಾನ ಮತ್ತು ವಾಣಿಜ್ಯ ನಷ್ಟಗಳು, ಪದೇಪದೇ ಮಾಡಲಾದ ಮತ್ತು ಅಕಾಲಿಕವಾದ ದರ ಪರಿಷ್ಕರಣೆಗಳು ಹಾಗೂ ಮನ್ನಾ ಮಾಡುವ ಕುರಿತ ಕಾರ್ಯನೀತಿ ಘೋಷಣೆಗಳು



ವಿದ್ಯುತ್ ವಲಯದಲ್ಲಿ ಭಾರಿ ಪ್ರಮಾಣದ ಕೊರತೆಗಳಿಗೆ ಕಾರಣವಾಗಿವೆ. ಇವುಗಳ ಜೊತೆಗೆ, ವಲಯದ ಆರಂಭಿಕ ವೈಫಲ್ಯತೆಗಳು, ಸುರಕ್ಷಿತವಲ್ಲದ ಕಾರ್ಯನೀತಿ ಪರಿಸರ ಮತ್ತು ದೀರ್ಘಾವಧಿ ಹಣಕಾಸು ಅಗತ್ಯತೆಗಳ ಈ ಮೊದಲು ಭಾವಿಸಿದಂತೆ ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿರುವುದಿಲ್ಲ. ಮೂಲಸೌಕರ್ಯದಲ್ಲಿನ ಕೊರತೆಯು ವಿದ್ಯುತ್ ಕಡಿತಗಳಿಗೆ ಹಾಗೂ ನಿಲುಗಡೆಗಳಿಗೆ ದಾರಿಮಾಡಿಕೊಟ್ಟು ವಲಯವನ್ನು ದುರ್ಬಲಗೊಳಿಸಿತು. ಆದ್ದರಿಂದ ವಿಶೇಷವಾಗಿ ಗ್ರಾಮೀಣ ಆರ್ಥಿಕತೆಯಲ್ಲಿ ಅಮೂಲಾಗ್ರವಾದ ಬದಲಾವಣೆಯನ್ನು ತರುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯದ ಸೃಜನೆಗಾಗಿ ಸ್ವಲ್ಪಮಟ್ಟಿಗೆ ಬೆಂಬಲವನ್ನು ಒದಗಿಸಲು ಉದ್ದೇಶಿಸಲಾಗಿದೆ. ವಿತರಣೆಯ ಮಟ್ಟದಲ್ಲಿ ನೀರಾವರಿ ಪಂಪ್ ಸೆಟ್‌ಗಳಿಗೆ ಮಾಡುವ ವಿದ್ಯುತ್ ಪೂರೈಕೆಯನ್ನು ಗೃಹಬಳಕೆಯ ವಿದ್ಯುತ್ ಪೂರೈಕೆಯಿಂದ ಪ್ರತ್ಯೇಕಿಸುವಂತಹ ಗ್ರಾಮೀಣ ಲೋಡ್ ನಿರ್ವಹಣಾ ವ್ಯವಸ್ಥೆಯು ಗಮನಿಸಬೇಕಾದಂಥ ಒಂದು ವ್ಯವಸ್ಥೆಯಾಗಿದೆ. ವಿದ್ಯುತ್ ವಲಯದಲ್ಲಿ ಹೆಚ್ಚಿನ ವಿಸ್ತರಣೆಗಾಗಿ ದೃಢವಾದ ತಳಪಾಯಗಳನ್ನು ರಚಿಸುವಂತೆ ಹಣಕಾಸು ಪುನರ್‌ರಚನಾ ಯೋಜನೆಗೆ ಬಂಡವಾಳ ಹೂಡಿಕೆ ಅನುದಾನಗಳನ್ನು ಸೇರಿಸಲು ಸಹ ಆಲೋಚಿಸಲಾಗಿದೆ.

### ತ) ನೀರಾವರಿ ಮತ್ತು ಕೃಷಿ

ನೀರಾವರಿಯು ಉತ್ತಮ ಬರಗಾಲ ನಿರೋಧಕ ಕ್ರಮವಾಗಿದೆ. ಶುಷ್ಕವಲಯದಲ್ಲಿ ವಿಶಾಲ ಬಯಲು ಪ್ರದೇಶವನ್ನು ಹೊಂದಿರುವ ರಾಜ್ಯಕ್ಕೆ ಇದರ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಮತ್ತೆ ಮತ್ತೆ ಒತ್ತಿಹೇಳಬೇಕಾಗಿಲ್ಲ. ಆದ್ದರಿಂದ, ನೀರಾವರಿಯನ್ನು ಖಚಿತವಾಗಿ ಒದಗಿಸುವುದು ಸಾಧ್ಯವಾಗುವಂತೆ ಎಲ್ಲಾ ಮೇಲ್ಮೈ ಹರಿವಿನ ಮೂಲಗಳನ್ನು, ಪೂರ್ಣ ಸಾಮರ್ಥ್ಯದವರೆಗೆ ಬಳಸಿಕೊಳ್ಳುವುದು ಅಗತ್ಯವಾಗಿದೆ. ಅಗತ್ಯ ಬಿದ್ದಲ್ಲಿ ಸರಿಪಡಿಕೆ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರಿ ನೀರಾವರಿ ಯೋಜನೆಗಳಲ್ಲಿ ತೊಡಗಿಸಲಾದ ಗಣನೀಯ ಬಂಡವಾಳ ಹೂಡಿಕೆಗಳ ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಪರಿಣಾಮವನ್ನು ಪುನರ್ ಪರಿಶೀಲಿಸುವುದು ಕೂಡ ಮಹತ್ವವಾದುದು. ನೀರಾವರಿಯಲ್ಲಿನ ಬಂಡವಾಳ ಹೂಡಿಕೆಗಳನ್ನು ಸಣ್ಣ ನೀರಾವರಿ, ಭಾರೀ ನೀರಾವರಿ, ಜಲಾನಯನ ಮತ್ತು ಅಂತರ್ಜಲ ಸುಧಾರಣಾ ಕಾಮಗಾರಿಗಳನ್ನು ಒಳಗೊಂಡಿರುವ ಆಯ್ಕೆಗಳ ಪಟ್ಟಿಯ ನಡುವೆ ಹಂಚಿಕೆ ಮಾಡಬೇಕಾಗಿದೆ ಎಂದು ಹೇಳಬೇಕಾದ ಅಗತ್ಯವಿಲ್ಲ. ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ವಿವಿಧ ತಳಿಯ, ಸಕಾಲಿಕವಾದ, ನ್ಯಾಯಸಮ್ಮತ ಬೆಲೆಯ ಸುಧಾರಿತ ಬೀಜ ಮತ್ತು ಸಾಕಷ್ಟು ಪ್ರಮಾಣದ ಸಾಲ, ಖಚಿತ ನೀರಾವರಿ ಸೌಲಭ್ಯ, ರಸಗೊಬ್ಬರಗಳು ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ರೂಪದಲ್ಲಿ ಕೃಷಿಗೆ ಗುಣಮಟ್ಟದ ಪರಿಕರಗಳ ಅಗತ್ಯವಿದೆ. ಹಾಗೆಯೇ ಈ ಉತ್ಪನ್ನಕ್ಕೆ ಪ್ರತಿಫಲ ಬೆಲೆಗಳನ್ನು ದೊರಕಿಸಿಕೊಡುವ ಅಗತ್ಯವಿದೆ. ಈ ಬೆಲೆಗಳು ಕೃಷಿಯಲ್ಲಿ ಬಂಡವಾಳ ಹೂಡಿಕೆಗೆ ಮತ್ತು ಬೆಳವಣಿಗೆಗೆ ಪ್ರೋತ್ಸಾಹ ನೀಡುವಂತಿರಬೇಕು. ಪ್ರಸ್ತುತ ಭೂ ಹಿಡುವಳಿ ರಚನೆ, ಬೀಜ ವೈವಿಧ್ಯ, ಬೆಲೆ ನಿಗದಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಪುನರ್ ಪರಿಶೀಲಿಸುವ ಮತ್ತು ಪುನರ್ ರೂಪಿಸುವ ಅಗತ್ಯವಿದೆ.

ಭಾರೀ, ಮಧ್ಯಮ ಮತ್ತು ಸಣ್ಣ ನೀರಾವರಿಗೆ ಹಂಚಿಕೆ

**ಕೋಷ್ಟಕ-8**

ಕೋಟಿ ರೂ.ಗಳಲ್ಲಿ

ವರ್ಷ	ಭಾರೀ / ಮಧ್ಯಮ ನೀರಾವರಿ	ಸಣ್ಣ ನೀರಾವರಿ	ಒಟ್ಟು
2003-4	2296.08	109.88	2405.96
2004-5	3248.22	197.29	3445.51
2005-6	3625.53	177.22	3802.75
2006-7	3798.37	566.18	4364.55

**ತು) ಸಮಾಜ ಕಲ್ಯಾಣ**

ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ವಲಯದ ಕಾರ್ಯಕ್ರಮಗಳ ಬೆಳವಣಿಗೆಗೆ ಅನುಗುಣವಾಗಿ ವೆಚ್ಚವನ್ನು ಹೆಚ್ಚು ಮಾಡಲು ಸರ್ವ ಪ್ರಯತ್ನ ಮಾಡಿದೆ. ಈ ದಿನೆಯಲ್ಲಿ ಸಮಾಜ ಕಲ್ಯಾಣ ವಲಯದ ವೆಚ್ಚವನ್ನು ಆರ್ಥಿಕ ಮಟ್ಟದ ಸುಧಾರಣೆ, ಉದ್ಯೋಗ ಸೃಷ್ಟಿ ಮತ್ತು ಶಿಕ್ಷಣ ಸುಧಾರಣೆ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಲಾಗಿದೆ. ಭೂ ಖರೀದಿ ಮತ್ತು ಗಂಗಾ ಕಲ್ಯಾಣ ಯೋಜನೆಗಳಲ್ಲಿ ಬಡ ಮತ್ತು ಭೂ ರಹಿತ ರೈತರನ್ನು ಲಕ್ಷ್ಯದಲ್ಲಿಟ್ಟುಕೊಳ್ಳಲಾಗಿದೆ. ಸಣ್ಣ ಸಾಲ ಯೋಜನೆಗಳು ಮತ್ತು ಪ.ಜಾ/ಪ.ಪಂ.ನಿಗಮ, ಹಿಂದುಳಿದ ವರ್ಗಗಳ ನಿಗಮ ಮತ್ತು ಅಲ್ಪಸಂಖ್ಯಾತರ ನಿಗಮದ ಸಾಲದ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಆದರೆ ಅಂಕುರಿಸುತ್ತಿರುವ ಉದ್ಯಮಿಗಳಿಗೆ ಆರ್ಥಿಕ ಸಹಾಯ ಒದಗಿಸುತ್ತಿವೆ. ವಸತಿ ನಿಲಯದ ಸೌಲಭ್ಯಗಳು, ವಸತಿ ಶಾಲೆಗಳು, ವಿದ್ಯಾರ್ಥಿವೇತನಗಳು ಮತ್ತು ಶುಲ್ಕ ಮರುಪಾವತಿ ಕಾರ್ಯಕ್ರಮಗಳು ಶಿಕ್ಷಣ ಸುಧಾರಣೆಯತ್ತ ಗುರಿ ಹೊಂದಿವೆ. ಸಾಮಾಜಿಕ ಸೇವೆಯ ಕಾರ್ಯಕ್ರಮಗಳ ಮೇಲಣ ವೆಚ್ಚವು ಕಳೆದ ಕೆಲವು ವರ್ಷಗಳಲ್ಲಿ ದ್ವಿಗುಣಗೊಂಡಿರುವುದನ್ನು ಕೆಳಕಂಡ ಕೋಷ್ಟಕದಲ್ಲಿ ಕಾಣಬಹುದು. ರಾಜ್ಯವು ಸಾಮಾಜಿಕ ಸೇವೆಗಳ ಕಾರ್ಯಕ್ರಮಗಳ ವೆಚ್ಚವನ್ನು ಇದೇ ಹಂತದಲ್ಲಿ ಮುಂದುವರಿಸಲು ಬದ್ಧವಾಗಿದೆ.

**ಕೋಷ್ಟಕ**

ವರ್ಷ	ಒಟ್ಟು (ಕೋಟಿ ರೂ.ಗಳಲ್ಲಿ)	ಬೆಳವಣಿಗೆ ದರ (%)
2004-05	933.03	15.70
2005-06	1131.59	21.28
2006-07	2020.73	78.57
2007-08	2875.78	42.31

ಅತ್ಯಧಿಕ ಆದ್ಯತೆಯ ಅಭಿವೃದ್ಧಿ ವೆಚ್ಚದ ಮೇಲಿನ ಅಂದಾಜುಗಳನ್ನು (ಬಂಡವಾಳ ಭಾಗ) ಕೋಷ್ಟಕ-9 ರಲ್ಲಿ ನೀಡಲಾಗಿದೆ.

**ಕೋಷ್ಟಕ-9**

ಅತ್ಯಧಿಕ ಆದ್ಯತೆಯ ಅಭಿವೃದ್ಧಿ ವೆಚ್ಚ (ಬಂಡವಾಳ)

ಕೋಟಿ ರೂಪಾಯಿಗಳಲ್ಲಿ

ಬಾಬು	2007-08	2008-09	2009-10	2010-11
	ಬಿಇ	ಅಂದಾಜು	ಅಂದಾಜು	ಅಂದಾಜು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ	156	250	600	650
ಬೆಳವಣಿಗೆ		60%	140%	8%
ಆರೋಗ್ಯ	284	290	500	600
ಬೆಳವಣಿಗೆ		2%	72%	20%
ರಸ್ತೆಗಳು	806	810	1200	1600
ಬೆಳವಣಿಗೆ		1%	48%	33%
ನೀರು ಸರಬರಾಜು	1406	1410	1650	1950
ಬೆಳವಣಿಗೆ		0%	17%	18%
ನೀರಾವರಿ	3044	3239	4310	4900
ಬೆಳವಣಿಗೆ		6.4%	33.1%	13.7%
ಒಟ್ಟು	5697	5999	8260	9700
ಬೆಳವಣಿಗೆ		5%	38%	17%

ಬಿ) ಪ್ರಮುಖ ಸಹಾಯಧನಗಳು ಮತ್ತು ಸುಧಾರಣೆಯ ಕ್ಷೇತ್ರಗಳು

ಖ. ವಿದ್ಯುತ್ ಸಹಾಯಧನ ಮತ್ತು ವಿದ್ಯುತ್ ವಲಯದ ಕೊರತೆ

ವಿದ್ಯುತ್ ಸಹಾಯಧನವು ಕೃಷಿ ಚಟುವಟಿಕೆಗಳ ಉದ್ದೇಶಕ್ಕಾಗಿ ನೀರಾವರಿ ಪಂಪ್ ಸೆಟ್‌ಗಳನ್ನು ಬಳಸಿಕೊಳ್ಳುವ ರೈತರಿಗೆ ಒಂದು ಮಹತ್ವದ ಪರಿಕರವಾಗಿದೆ. ಶೇಕಡ 100ರಷ್ಟು ನೀರಾವರಿ ಪಂಪ್ ಸೆಟ್‌ಗಳಿಗೆ ಮೀಟರ್ ಇಲ್ಲದಿರುವುದು ಮತ್ತು ಅನಧಿಕೃತ ನೀರಾವರಿ ಪಂಪ್ ಸೆಟ್‌ಗಳು ಅಸ್ತಿತ್ವದಲ್ಲಿರುವುದೇ ಈ ಸಹಾಯಧನ ಹಂಚಿಕೆಯಲ್ಲಿನ ದೌರ್ಬಲ್ಯದ ಅಂಶವಾಗಿದೆ. ಶೇಕಡಾ 100ರಷ್ಟು ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್‌ನ್ನು ಅಳವಡಿಸಿದಾಗ ಮಾತ್ರವೇ ನಿಖರವಾದ ವಿದ್ಯುಚ್ಛಕ್ತಿ ಬಳಕೆ ಆಗಬಹುದು. ಆದ್ದರಿಂದ ಸಹಾಯಧನದ ಮೊತ್ತವು ಅಂಗೀಕಾರಾರ್ಹವಾಗುತ್ತದೆ. ಅಂದಾಜು ಸಹಾಯಧನದ ಪ್ರಸ್ತುತ ವಿಧಾನವು ಅಸಮರ್ಪಕವಾಗಿದೆ ಮತ್ತು ಪ್ರೋತ್ಸಾಹಧನದ ನಷ್ಟಗಳನ್ನು ಸಹಾಯಧನದ ಬಾಕಿಗಳೆಂದು ತೋರಿಸಬೇಕಾಗುತ್ತದೆ. ಅಲ್ಲದೆ, ಪ್ರಸ್ತುತ ವಿಧಾನದಲ್ಲಿ, ಸಹಾಯಧನದ ಅಗತ್ಯತೆಯನ್ನು ಅಂದಾಜು ಮಾಡುವ ಉದ್ದೇಶಗಳಿಗಾಗಿ ಗಮನದಲ್ಲಿಟ್ಟುಕೊಳ್ಳಲಾದ ಪರಿಸ್ಥಿತಿಗಳಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಗಮನಹರಿಸಲಾಗಿಲ್ಲ. ಕೆಇಆರ್‌ಸಿ ಮಾರ್ಗಸೂಚಿಗಳ ಅನುಸಾರವಾಗಿ ತೆರಿಗೆ ನಿಗದಿಯನ್ನು ಬಹುವಾರ್ಷಿಕ ಚೌಕಟ್ಟಿಗೆ ತಂದಿರುವುದರಿಂದ ಯೋಜನೆಯಲ್ಲಿ ಮಾಡಿರುವ ಸಹಾಯಧನದ ಅಂದಾಜುಗಳು ಅದಕ್ಕೆ ಅನುಸಾರವಾಗಿಯೇ ಇದೆ. ಆದರೂ, ಸಹಾಯಧನದ ಹಂಚಿಕೆಯ ಕಾರ್ಯವಿಧಾನವನ್ನು ಮರುಪರಿಶೀಲಿಸುವ ಅಗತ್ಯವಿದೆ. ಮೊದಲು ನಿರೂಪಿಸಲಾದ ವಿವಿಧ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡ ಸರ್ಕಾರ ಮತ್ತು ಎಸ್ಕಾಂ ನಡುವೆ ರೂಪಿಸಲಾದ ಖರೀದಿದಾರ ಪೂರೈಕೆ ಮಾದರಿಯು, ಈ ಕಾರ್ಯವಿಧಾನವನ್ನು ಕ್ರಮಬದ್ಧಗೊಳಿಸುವಂಥ ಪರಿಹಾರಗಳ ಪೈಕಿ ಒಂದಾಗಬಹುದು. ಆದರೆ, ಯಾವುದೇ

ಪರಿಹಾರವು ಎಲ್ಲಾ ನೀರಾವರಿ ಪಂಪ್‌ಸೆಟ್‌ಗಳಿಗೆ (ಐಪಿ ಸೆಟ್ಸ್) ಮೀಟರ್ ಅಳವಡಿಸುವುದನ್ನು ಮತ್ತು ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳ ವಿವಾದಕ್ಕೆ ಪರಿಹಾರ ನೀಡುವುದನ್ನು ಅಗತ್ಯಪಡಿಸುತ್ತದೆ.

#### ಖಖ. ಆಹಾರ ಸಹಾಯಧನ

ಆಹಾರಧಾನ್ಯಗಳ ವಾಸ್ತವ ಬೆಲೆ ಮತ್ತು ಸಾರ್ವಜನಿಕ ಹಂಚಿಕೆ ವ್ಯವಸ್ಥೆಯು ನೀಡಿಕೆ ಬೆಲೆ ಇವುಗಳ ನಡುವಣ ವ್ಯತ್ಯಾಸವನ್ನು ಪೂರೈಸುವ ಆಹಾರ ಸಹಾಯಧನದ ಬಿಲ್ಲು ಕಳೆದ ಕೆಲವು ವರ್ಷಗಳಲ್ಲಿ ತೀವ್ರವಾಗಿ ಏರಿಕೆ ಕಂಡಿದೆ. ಬಡತನವನ್ನು ತಗ್ಗಿಸುವ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯು, ಆರಂಭದ ದೃಷ್ಟಾಂತದಲ್ಲಿ ವಿರೋಧಭಾಸವಾಗಿ ಕಂಡರೂ, ಆಹಾರಧಾನ್ಯಗಳ ನೀಡಿಕೆ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಬಿಪಿಎಲ್ ಕಾರ್ಡುಗಳ ಒಟ್ಟು ಸಂಖ್ಯೆಯನ್ನು ಕಡಿಮೆ ಮಾಡದಿರುವ ಮೂಲಕ ಅದನ್ನು ಸಮರ್ಥಿಸಿಕೊಳ್ಳಲಾಗಿದೆ. ಕಡಿಮೆ ದರಗಳಿಗೆ ಆಹಾರಧಾನ್ಯಗಳನ್ನು ನೀಡುವ ವಿಷಯವನ್ನು ಮತ್ತು ಅದು ಆಹಾರ ಸುರಕ್ಷತೆಯನ್ನು ಹೆಚ್ಚಿಸಿದೆಯೇ ಅಥವಾ ಆಹಾರಧಾನ್ಯಗಳನ್ನು ಮಾರುಕಟ್ಟೆಯ ಕಡೆಗೆ ಭಾರಿ ಪ್ರಮಾಣದಲ್ಲಿ ತಿರುಗಿಸಲು ಕಾರಣವಾಗಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡುವುದು ಮುಖ್ಯವಾಗಿದೆ. ಈ ಸಹಾಯಧನವು ಸೂಕ್ತ ಗುರಿಯನ್ನು ತಲಪುವಂತೆ ನೋಡಿಕೊಳ್ಳುವ ಸಲುವಾಗಿ ರಾಜ್ಯವು ಫಲಾನುಭವಿಯ ಸಂಪೂರ್ಣ ದತ್ತಾಂಶವನ್ನು ಗಣಕೀಕರಣಗೊಳಿಸುವ ಮತ್ತು ಬಯೋಮೆಟ್ರಿಕ್ ಇಂಟರ್‌ಫೇಸ್ ಮೂಲಕ ಓದಬಹುದಾದ ಆಹಾರ ಕೂಪನ್‌ಗಳ ಮುಖಾಂತರ ಆಹಾರಧಾನ್ಯಗಳ ವಿತರಣೆ ಮಾಡುವ ಯೋಜನೆಯನ್ನು ಈಗಾಗಲೇ ಪ್ರಾರಂಭಿಸಿದೆ. ಬಡತನದ ಮಟ್ಟವನ್ನು ಕಡಿಮೆ ಮಾಡುವ ಹಾಗೂ ನೀಡಿಕೆ ಬೆಲೆಯನ್ನು ಮರುಪರಿಶೀಲನೆ ಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಮಧ್ಯಮಾವಧಿ ಯೋಜನೆಗಾಗಿನ ಆಹಾರ ಸಹಾಯಧನವನ್ನು ಒಂದೇ ಮಟ್ಟದಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ.

#### ಖಖಖ. ಸಾರಿಗೆ ಸಹಾಯಧನ

ಸಾರಿಗೆ ಸಹಾಯಧನವು ಮುಖ್ಯವಾಗಿ ವಿದ್ಯಾರ್ಥಿ ಬಸ್‌ಪಾಸ್‌ಗಳ ಸಂಬಂಧದಲ್ಲಿ ಇರುವ ವಾಸ್ತವಿಕ ವೆಚ್ಚ ಮತ್ತು ಫಲಾನುಭವಿಯು ಸಂದಾಯ ಮಾಡುವ ಹಣದ ನಡುವಣ ವ್ಯತ್ಯಾಸದ ಮೊತ್ತವನ್ನು ಭರಿಸುತ್ತದೆ. ನಿಖರವಾದ ವಾಸ್ತವಿಕ ವೆಚ್ಚವನ್ನು ನಿರ್ಧರಿಸುವ ಕಾರ್ಯವಿಧಾನವು ಇಲ್ಲದಿರುವುದರಿಂದ, ವಾಸ್ತವಿಕ ವೆಚ್ಚದಲ್ಲಿ ಆಗುವ ವ್ಯತ್ಯಾಸಕ್ಕೆ ಬದಲಾಗಿ ಫಲಾನುಭವಿಯಿಂದ ಸಂಗ್ರಹಿಸಿದ ಮೊತ್ತಕ್ಕೆ ಸಹಾಯಧನದ ಮೊತ್ತವನ್ನು ಸಂಯೋಜಿಸುವ ಮೂಲಕ ಸಹಾಯಧನದ ಹಂಚಿಕೆಯನ್ನು ಕ್ರಮಬದ್ಧಗೊಳಿಸಲು ಉದ್ದೇಶಿಸಲಾಗಿದೆ. ಆದರೆ, ವಾಸ್ತವಿಕ ವೆಚ್ಚವನ್ನು ತಿಳಿಯಲು ಸ್ಮಾರ್ಟ್‌ಕಾರ್ಡ್‌ನ್ನು ಪ್ರಾರಂಭಿಸುವ ಸಂದರ್ಭದಲ್ಲಿ ನಿಖರವಾದ ಮೊತ್ತವನ್ನು ಹಂಚಿಕೆ ಮಾಡಬಹುದು. ಈ ದಿಕ್ಕಿನಲ್ಲಿ ಪರಿಶೀಲನೆ ಮಾಡಲು ಉದ್ದೇಶಿಸಲಾಗಿದೆ.

#### ಸಿ) ವೇತನ ಮತ್ತು ನಿವೃತ್ತಿವೇತನ ವೆಚ್ಚ

2007-08ನೇ ಹಣಕಾಸಿನ ವರ್ಷದಲ್ಲಿ ರಾಜ್ಯವು 5ನೇ ರಾಜ್ಯ ವೇತನ ಆಯೋಗದ ತೀರ್ಪನ್ನು ಅನುಷ್ಠಾನಗೊಳಿಸಿದ್ದು, 1.4.2007ರಿಂದ ಆರ್ಥಿಕ ಪ್ರಯೋಜನಗಳನ್ನು ಕೂಡ ಒದಗಿಸಿದೆ. 1.4.2006ರಿಂದ 31.3.2007ರ ಅವಧಿಯ ಆರ್ಥಿಕ ಪ್ರಯೋಜನಗಳ ಬಾಕಿಯನ್ನು 2008-09ನೇ ಹಣಕಾಸಿನ ವರ್ಷದಲ್ಲಿ ಹಂಚಿಕೆ ಮಾಡಬೇಕಾಗಿದೆ. ಮಧ್ಯಮಾವಧಿ ಯೋಜನೆಯು ವೇತನ ಮತ್ತು ನಿವೃತ್ತಿವೇತನ ವೆಚ್ಚದ ಶೀರ್ಷಿಕೆಯಡಿಯಲ್ಲಿನ ಅದರ ಅಂದಾಜುಗಳಲ್ಲಿ ಈ ಬಾಕಿಗಳ ಸಂದಾಯದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಿದೆ. ಖಾಲಿ ಹುದ್ದೆಗಳನ್ನು ಮತ್ತು ಹೆಚ್ಚುವರಿ ಹುದ್ದೆಗಳನ್ನು ರದ್ದುಮಾಡುವ ರಾಜ್ಯಸರ್ಕಾರದ ನೀತಿಯು ಇನ್ನೂ ಚಾಲ್ತಿಯಲ್ಲಿದೆ. ಅನೇಕ ಇಲಾಖೆಗಳ ಕಾರ್ಯ ಸಮೀಕ್ಷೆಯನ್ನು ಇನ್ನೂ ಪೂರ್ಣಗೊಳಿಸಬೇಕಾಗಿದೆ. ಮಧ್ಯಮಾವಧಿ ಯೋಜನೆಯಲ್ಲಿ ಅದನ್ನು ಬೇಗ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪ್ರತಿ ಹಣಕಾಸು ವರ್ಷದಲ್ಲಿ, ಶೇಕಡಾ 2.75ರ ಮೂಲ ವೇತನದ ಹೆಚ್ಚಳ ಹಾಗೂ ಶೇಕಡಾ 10ರಷ್ಟು ತುಟ್ಟಭತ್ಯೆಯ ಹೆಚ್ಚಳ ಮಾಡಬೇಕೆಂದು ವೇತನದ ಅಂದಾಜುಗಳನ್ನು ಮಾಡಲಾಗಿದೆ. ಮಧ್ಯಮಾವಧಿ ಯೋಜನೆಯಲ್ಲಿ ನಿವೃತ್ತಿವೇತನದ ಅಂದಾಜುಗಳಲ್ಲಿ ಶೇಕಡಾ 9.7ರಷ್ಟು ಐತಿಹಾಸಿಕ ಬೆಳವಣಿಗೆಯುಂಟಾಗಿದೆ.

#### ಡಿ) ಪ್ರಾದೇಶಿಕ ಅಸಮತೋಲನಗಳು

2007-08ರ ಬಜೆಟ್‌ನಲ್ಲಿ ಮೊದಲಬಾರಿಗೆ ಪ್ರಾದೇಶಿಕ ಅಸಮತೋಲನಗಳನ್ನು ಕುರಿತ ಡಾ. ನಂಜುಡಪ್ಪ ಸಮಿತಿ ವರದಿಯನ್ನು ಆಧರಿಸಿ ಪ್ರಾದೇಶಿಕ ಅಸಮತೋಲನಗಳ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿದೆ. ಮಧ್ಯಮಾವಧಿ ಯೋಜನೆಯಲ್ಲಿ ವೆಚ್ಚ ಯೋಜನೆಗಳನ್ನು ರೂಪಿಸುವಾಗ ವರದಿಯನ್ನು ಮಾರ್ಗದರ್ಶಿಯಾಗಿ ಇಟ್ಟುಕೊಳ್ಳಲು ಉದ್ದೇಶಿಸಲಾಗಿದೆ.

#### 6. ಪಿಎಫ್‌ಎಂಎ ವ್ಯವಸ್ಥೆ ಮತ್ತು ಸಾಲದ ಸುಧಾರಣೆಗಳು

##### ಎ) ಬಜೆಟ್ ಹೊರತಾದ ಸಾಲ

ಆಯವ್ಯಯ ಸುಧಾರಣೆಗಳ ಒಂದು ಭಾಗವಾಗಿ, ರಾಜ್ಯವು ತನ್ನ ಬಜೆಟ್ ಹೊರತಾದ ಸಾಲವನ್ನು ಹಾಗೂ ಸಾಲದ ಮೊತ್ತವನ್ನು ಕಡಿಮೆ ಮಾಡುವುದಕ್ಕೆ ನಿರಂತರ ಪ್ರಯತ್ನ ಮಾಡಿದೆ. 2008-09ರಿಂದ ಇದನ್ನು ಸಂಪೂರ್ಣವಾಗಿ ತೆಗೆದುಹಾಕಲು ಉದ್ದೇಶಿಸಿದೆ.

##### ಬಿ) ಸಮಗ್ರ ಹಣಕಾಸು ವ್ಯವಸ್ಥೆ.

ಖಜಾನೆ ಗಣಕೀಕರಣ ವ್ಯವಸ್ಥೆಯು ಸುಸ್ಥಿರವಾಗಿದೆ ಮತ್ತು ಸರ್ಕಾರೀ ವೆಚ್ಚವನ್ನು ವರದಿ ಮಾಡುವುದರಲ್ಲಿ ಹಾಗೂ ಆ ಬಗ್ಗೆ ನಿಗಾ ವಹಿಸುವಲ್ಲಿ ಉತ್ತಮ ಫಲಿತಾಂಶವನ್ನು ನೀಡಿದೆ. ಆ ಆಯವ್ಯಯ ನಿಯಂತ್ರಣ ವ್ಯವಸ್ಥೆಯನ್ನು ಪ್ರಾರಂಭಿಸಿದ್ದರಿಂದಾಗಿ, ಖಜಾನೆ ವ್ಯವಸ್ಥೆಯ ಮೂಲಕ ಹಣ ತೆಗೆಯುವುದಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿ ವೆಚ್ಚದ ಸಮಸ್ಯೆಯನ್ನು ಬಹುಮಟ್ಟಿಗೆ ನಿವಾರಿಸಲಾಗಿದೆ. ನಗದು ನಿರ್ವಹಣೆ ಹಾಗೂ ಲೆಕ್ಕಪತ್ರಗಳನ್ನು ಸಿದ್ಧಪಡಿಸುವುದನ್ನು

ಸಹಾ ಕ್ರಮಬದ್ಧಗೊಳಿಸಲಾಗಿದೆ. ರಾಜ್ಯದ ಸಂಚಿತ ನಿಧಿಗೆ ಸಂಬಂಧಿಸಿದ ಎಲ್ಲಾ ಹಣಕಾಸು ವ್ಯವಹಾರಗಳನ್ನು ಖಜಾನೆ ವ್ಯವಸ್ಥೆಯಲ್ಲಿ ತರುವುದೇ ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಕಾಮಗಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ನ ಕೆಲವು ವ್ಯವಹಾರಗಳಿಗೆ ಸಂಬಂಧಿಸಿದಂತೆ ನಂಬಿಕೆಪತ್ರ ನೀಡುವ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಮಧ್ಯಮಾವಧಿ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳಂಥ ಉಳಿದ ಇಲಾಖೆಗಳನ್ನು ಸಹ ಖಜಾನೆ ವ್ಯವಸ್ಥೆಯಡಿಯಲ್ಲಿ ತರಲು ಉದ್ದೇಶಿಸಲಾಗಿದೆ.

(ಸಿ) ಕಾರ್ಯಕ್ರಮಗಳಿಗೆ ಹಣ ಒದಗಿಸುವುದು

ಕಾರ್ಯಕ್ರಮಗಳಿಗೆ ಹಣ ಒದಗಿಸುವುದು ಎಂದರೆ ಇಲಾಖಾ ಮಧ್ಯಮಾವಧಿ ಯೋಜನೆಯನುಸಾರವಾಗಿ ಕಾರ್ಯಕ್ರಮ ಹಾಗೂ ಉಪ-ಕಾರ್ಯಕ್ರಮಗಳ ಆಧಾರದ ಮೇಲೆ ಇಲಾಖೆಗಳ ವೆಚ್ಚಗಳಿಗೆ ಏರ್ಪಾಡು ಮಾಡುವ ವಿಧಾನ. ಅದರಲ್ಲಿ ಈ ಕಾರ್ಯಕ್ರಮಗಳು ಮತ್ತು ಉಪ-ಕಾರ್ಯಕ್ರಮಗಳ ಉದ್ದೇಶಗಳು, ವೆಚ್ಚಗಳು, ಫಲಿತಾಂಶ, ಪರಿಕರ ಹಾಗೂ ನಿರ್ಬಂಧಗಳನ್ನು ಸ್ಪಷ್ಟವಾಗಿ ವಿವರಿಸಲಾಗಿರುತ್ತದೆ. ಸಾರ್ವಜನಿಕ ವೆಚ್ಚದ ಈ ಏರ್ಪಾಡು, ವೆಚ್ಚಕ್ಕೆ ಪ್ರತಿಯಾದ ಫಲಿತಾಂಶಗಳನ್ನು ನಿರ್ದರಿಸುವಲ್ಲಿ ಸಹಾಯ ಮಾಡುವುದೇ ಅಲ್ಲದೆ, ಕಾರ್ಯಕ್ರಮದ ಪರಿಣಾಮಕಾರಿತ್ವ ಹಾಗೂ ದಕ್ಷತೆಯನ್ನು ನಿರ್ದರಿಸಲೂ ಸಹ ಅನುವು ಮಾಡಿಕೊಡುತ್ತದೆ. ಇದು ಇಲಾಖೆಗೆ ಸ್ಪಷ್ಟ ನಿರ್ದೇಶನವನ್ನು ನೀಡುತ್ತದೆ ಹಾಗೂ ಹೊಣೆಗಾರಿಕೆಯನ್ನು ನಿರ್ವಹಿಸಲು ಸಮರ್ಥಗೊಳಿಸುತ್ತದೆ. ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಆಯವ್ಯಯ ದಸ್ತಾವೇಜುಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ. ಮಧ್ಯಮಾವಧಿ ಯೋಜನೆಯ ಅವಧಿಯಲ್ಲಿ ಪ್ರಮುಖ ವೆಚ್ಚ ಆಧಾರಿತ ಇಲಾಖೆಗಳಿಗೆ ಈ ಕಾರ್ಯಕ್ರಮದ ಆಯವ್ಯಯ ನಿರ್ದೇಶನ ನಮೂನೆಯನ್ನು ಒದಗಿಸುವ ನಿರೀಕ್ಷೆ ಇದೆ.

(ಡಿ) ಸಂಚಯ ಲೆಕ್ಕ ನಿರ್ವಹಣಾ ವ್ಯವಸ್ಥೆ

ಸರ್ಕಾರದ ಲೆಕ್ಕವನ್ನು, ನಗದು ಆಧಾರದ ಮೇಲೆ ಎಂದರೆ, ನಗದನ್ನು ಸಂದಾಯ ಮಾಡಿದಾಗ ಅಥವಾ ಸ್ವೀಕರಿಸಿದಾಗ ಮಾತ್ರವೇ ಆ ವ್ಯವಹಾರಗಳನ್ನು ದಾಖಲಿಸಿ ನಿರ್ವಹಿಸಲಾಗುತ್ತಿದೆ. ಭವಿಷ್ಯದ ಹೊಣೆಗಾರಿಕೆಯನ್ನು ಅಥವಾ ನಿರೀಕ್ಷಿತ ರಾಜಸ್ವ ಮಾರ್ಗಗಳನ್ನು ಒಳಗೊಂಡಿರುವ ವ್ಯವಹಾರಗಳನ್ನು ಪ್ರಸ್ತುತ ಲೆಕ್ಕ ನಿರ್ವಹಣಾ ವ್ಯವಸ್ಥೆಯ ವಿಧಾನದಲ್ಲಿ ಇಟ್ಟಿಲ್ಲ. ಇದರಿಂದ ಯಾವುದೇ ನಿರ್ದಿಷ್ಟ ಸಮಯದಲ್ಲಿ ಹಣಕಾಸು ಸ್ಥಿತಿಗತಿಯ ಸಂಪೂರ್ಣ ಚಿತ್ರಣ ಕೂಡಲೇ ಸಿಗುವುದಿಲ್ಲ. ಸರ್ಕಾರಿ ಲೆಕ್ಕ ದಾಖಲೆಯ ಮಾನದಂಡಗಳು ಹಾಗೂ ಸಲಹಾ ಮಂಡಳಿಯ ಮೂಲಕ ಭಾರತ ಸರ್ಕಾರವು ಸರ್ಕಾರದಲ್ಲಿ ಸಂಚಯ ಲೆಕ್ಕ ನಿರ್ವಹಣಾ ವ್ಯವಸ್ಥೆಯನ್ನು ಪ್ರಾರಂಭಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಈ ವಿಧಾನವನ್ನು ಮೊದಲು ಜಾರಿಗೆ ತರಬೇಕಾದ ಇಲಾಖೆಗಳನ್ನು ಸಹ ಗುರುತಿಸಿದೆ ಹಾಗೂ ಮಧ್ಯಮಾವಧಿಯಲ್ಲಿ ಈ ಸಂಚಯ ಲೆಕ್ಕ ನಿರ್ವಹಣಾ ವ್ಯವಸ್ಥೆಯ ಚೌಕಟ್ಟಿನ ಆಧಾರದ ಮೇಲೆಯೇ ಮುಂದುವರೆಯಲು ಆಲೋಚಿಸಿದೆ.

ಇ. ಸಾರ್ವಜನಿಕ ಲೆಕ್ಕಪತ್ರಗಳ ಸುಧಾರಣೆ

ಪ್ರಸ್ತುತ, ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಹಲವಾರು ಉಳಿತಾಯ ಯೋಜನೆಗಳು ಮತ್ತು ವಿಮಾ ಯೋಜನೆಗಳ ಮೂಲಧನವು ರಾಜ್ಯದ ಸಾರ್ವಜನಿಕ ಲೆಕ್ಕದ ಒಂದು ಭಾಗವಾಗಿದೆ. ಈ ಯೋಜನೆಗಳಡಿಯಲ್ಲಿ ದೊರಕುವ ಪ್ರಯೋಜನಗಳನ್ನು ನಿರ್ದಿಷ್ಟವಾಗಿ ನಿಗದಿಪಡಿಸಲಾಗಿದೆ ಮತ್ತು ಮೂಲಧನದ ಮೇಲೆ ಗಳಿಸಿದ ಆದಾಯಗಳಿಂದ ಅದನ್ನು ಬೇರ್ಪಡಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಈ ಮೂಲಧನದಿಂದ ಆದಾಯ ಪಡೆಯುವುದಕ್ಕೆ ಇರುವ ಅವಕಾಶಗಳು ಸೀಮಿತವಾದುದು. ಆದ್ದರಿಂದ ಸಾಧ್ಯವಾದಷ್ಟು ಗರಿಷ್ಠ ಆದಾಯವನ್ನು ಪಡೆಯಲು ಈ ಮೂಲಧನವನ್ನು ಮೊದಲ ಹಂತವಾಗಿ ಬಂಡವಾಳ ಹೂಡಿಕೆಯ ಸಂಸ್ಥೆಗಳಲ್ಲಿ ತೊಡಗಿಸಲು ಬಳಸಲಾಗುವುದು. ಮುಂದಿನ ಹಂತದಲ್ಲಿ ಯೋಜನೆಗಳಡಿಯಲ್ಲಿನ ಪ್ರಯೋಜನಗಳನ್ನು ಬಂಡವಾಳ ಹೂಡಿಕೆ ಸಂಸ್ಥೆಯಿಂದ ಪ್ರಾಪ್ತವಾಗುವ ಆದಾಯಗಳ ಆಧಾರದ ಮೇಲೆ ನೀಡಲು ಸಾಧ್ಯವಾಗುತ್ತದೆ.

#### ಎಫ್) ಸಾಲ ಮರುಪಾವತಿ ಸುಧಾರಣೆಗಳು

ರಾಜ್ಯಕ್ಕೆ ಸಂಬಂಧಿಸಿದಂತೆ ಸಾಲ ಮರುಪಾವತಿಗೆ ತಗಲುವ ಸರಾಸರಿ ವೆಚ್ಚವು ಭಾರತ ಸರ್ಕಾರದ ಸಾಲ ವಿನಿಮಯ ಯೋಜನೆಯಿಂದ ರಾಜ್ಯಕ್ಕೆ ದೊರಕಿದ ಪ್ರಯೋಜನದಿಂದಾಗಿ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಪಡೆಯುವ ಸಾಲಗಳಿಗೆ ತಗಲುವ ಕಡಿಮೆ ವೆಚ್ಚದಿಂದಾಗಿ ಶೇ. 7ರಿಂದ ಶೇ.8ರಷ್ಟಿರುತ್ತದೆ. ಜೀವವಿಮಾ ನಿಗಮ, ಸಾಮಾನ್ಯ ವಿಮಾ ನಿಗಮ ಹಾಗೂ ಎನ್‌ಸಿಡಿ‌ಸಿಗಳಿಂದ ಸಂಧಾನದ ಮೂಲಕ ಪಡೆದುಕೊಳ್ಳಬಹುದಾದ ಅತ್ಯಂತ ಹೆಚ್ಚು ವೆಚ್ಚದ ಕೆಲವು ಸಾಲಗಳನ್ನು ಮುಂಚಿತವಾಗಿಯೇ ಮರುಸಂದಾಯ ಮಾಡುವಂತೆ ಒತ್ತಾಯಿಸುವ ಅಗತಯವಿದೆ. ಕಾಮನ್‌ವೆಲ್ತ್ ಸಚಿವಾಲಯದ ಸಾಲ ವರದಿ ಹಾಗೂ ನಿರ್ವಹಣಾ ಸಾಫ್ಟ್‌ವೇರ್‌ನ್ನು ಅಳವಡಿಸಿಕೊಂಡು ರಾಜ್ಯದ ಸಾಲದ ಬಗೆಗಿನ ಚಾಲ್ತಿ ದತ್ತಾಂಶ ಸಂಗ್ರಹವನ್ನು ತಹಲ್‌ವರೆಗೆ ಇಡಲು ಉದ್ದೇಶಿಸಲಾಗಿದೆ. ಈ ಸಾಫ್ಟ್‌ವೇರ್‌ನಿಂದ ರಾಜ್ಯದ ಸಾಲದ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಮಾಡಲು ಸಾಧ್ಯವಾಗುವುದಷ್ಟೇ ಅಲ್ಲದೆ ನಿರ್ವಹಣಾ ಮಾಹಿತಿ ವರದಿಗಳನ್ನು ಸಿದ್ಧಪಡಿಸುವಲ್ಲಿಯೂ ಸಹ ನೆರವಾಗುತ್ತದೆ. ಈ ವರದಿಗಳು ಸಾಲದ ಪ್ರಮಾಣ ನಿರ್ವಹಣೆ ಹಾಗೂ ಮೇಲ್ವಿಚಾರಣೆಯಲ್ಲಿ ನಿಷ್ಕೃಷ್ಟತೆಯನ್ನು ತರುತ್ತದೆ.

#### ಜಿ) ಸರ್ಕಾರಿ ಖಾತರಿ

ಸರ್ಕಾರಿ ಖಾತರಿಯನ್ನು ನೀಡುವುದಕ್ಕೆ ಸಂಬಂಧಪಟ್ಟಂತೆ ಅನುಸರಿಸಬೇಕಾದ ಅಧಿಕೃತ ವಿಧಿ-ವಿಧಾನಗಳನ್ನು ಗೊತ್ತುಪಡಿಸುವ ದಿಸೆಯಲ್ಲಿ ರಾಜ್ಯ ಸರ್ಕಾರವು ಕಾರ್ಯೋನ್ಮುಖವಾಗಿದೆ. ಇದರಿಂದ ಅಪೂರ್ಣವಾದ ಮತ್ತು ಅನುಪಯುಕ್ತ ಪ್ರಸ್ತಾವನೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಈಗ ಸರ್ಕಾರಿ ಖಾತರಿಗಳನ್ನು ನೀಡುವ ಅಧಿಕಾರ ಸರ್ಕಾರಿ ಖಾತರಿ ನಿರ್ವಹಿಸುವ ಆಡಳಿತ ಇಲಾಖೆಗಳೇ ಇದೆ. ಇದರಿಂದ ಸಾದಿಲ್ವಾರು ಹೊಣೆಗಾರಿಕೆಯ ಮೇಲೆ ನಿಗಾ ಇಡುವ ಕಾರ್ಯದಲ್ಲಿ ಸಮಸ್ಯೆಗಳು ಉದ್ಭವವಾಗುತ್ತಿವೆ. ಅಲ್ಲದೆ, ಅಪಾಯ ಸಂಭಾವ್ಯತೆಯಿರುವ ಖಾತರಿಗಳನ್ನು ವರ್ಗೀಕರಿಸಿ ಮತ್ತು ಆಯ್ಕೆ ವಿಧಾನದ ಮೂಲಕ ಪರಿಶೀಲನೆ ಮಾಡುವುದು ಮತ್ತು ಅಗತ್ಯವಿದ್ದಲ್ಲಿ ಸರಿಪಡಿಸುವ ಕ್ರಮವನ್ನು ಕೈಗೊಳ್ಳುವುದು ಸಹ ಸೂಕ್ತವಾಗಿರುತ್ತದೆ. ಹಾಗಾಗಿ ಇದುವರೆಗೆ ರಾಜ್ಯ ಸರ್ಕಾರವು

ನೀಡಿರುವ ಎಲ್ಲಾ ಸರ್ಕಾರಿ ಖಾತರಿಗಳ ಕೇಂದ್ರೀಯ ದತ್ತಾಂಶ ಸಂಗ್ರಹವನ್ನು ಸೃಜಿಸಲು ಮತ್ತು ಅವುಗಳ ಅಪಾಯ ಸಂಭವನೀಯತೆಯನ್ನು ನಿರ್ಧರಿಸಲು ಒಂದು ವೃತ್ತೀಯ ದರ್ಜೆ ನಿಗದಿ ಏಜೆನ್ಸಿಯ ಮುಖಾಂತರ ದರ್ಜೆ ನಿಗದಿಪಡಿಸಲು ಉದ್ದೇಶಿಸಲಾಗಿದೆ.



## 7. ಮಧ್ಯಮಾವಧಿ ವಿತ್ತೀಯ ಯೋಜನಾ ಅಂದಾಜುಗಳು 2007-11

## ಕೋಷ್ಟಕ - 10.1

ವಿಷಯ	2005-06	2006-07	2007-08	2008-09	2009-10	2010-11
	೦/ಛಿ	ಬಇ	ಃಇ	ಕಡಿಠರಿ.	ಕಡಿಠರಿ.	ಕಡಿಠರಿ.
ರಾಜಸ್ವ ಸ್ವೀಕೃತಿಗಳು	30352	37996	40762	45782	51403	57670
ರಾಜ್ಯ ಸ್ವಂತ ತೆರಿಗೆ ರಾಜಸ್ವ	18632	23888	26691	30772	35311	40399
ತೆರಿಗೆಯೇತರ ರಾಜಸ್ವ	3875	4297	1857	2054	2244	2447
ಕೇಂದ್ರ ಹಂಚಿಕೆಯ ಸಂಪನ್ಮೂಲ - ಹಂಚಿಕೆ	4213	5010	6300	6930	7623	8385
- ಅನುದಾನ	3632	4801	5914	6027	6225	6438
ರಾಜಸ್ವ ವೆಚ್ಚ	28041	35164	39135	44768	47530	52625
ಬಡ್ಡಿ	3765	4232	4818	5478	6291	7330
ವೇತನಗಳು	5750	6616	8547	10528	10200	11152
ಪಿಂಚಣಿಗಳು	2237	2666	3416	4257	4106	4501
ಸಹಾಯಧನಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	2099	1814	2517	2609	2710	2867
ವಿದ್ಯುತ್ ಸಹಾಯಧನ						
ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ	1821	2417	2150	1800	1800	1800
ಪ್ರಮುಖ ದುರಸ್ತಿ (ರಸ್ತೆ, ಕಟ್ಟಡ ಮತ್ತು ನೀರಾವರಿ)	1159	1530	1904	2411	2942	3357
ಇತರೆ ದುರಸ್ತಿ (ಶಿಕ್ಷಣ, ಆರೋಗ್ಯ, ಆರ್ ಡಿ, ಡಬ್ಲ್ಯೂಎಸ್, ಕೃಷಿ, ಅರಣ್ಯ)	262	1034	810	872	943	1026
ಆಡಳಿತ ವೆಚ್ಚ	2716	4130	5421	5022	6063	7152
ಇತರೆ ರಾಜಸ್ವ ವೆಚ್ಚ	557	852	799	841	886	933
ಬಂಡವಾಳ ರಾಜಸ್ವ (ಸಾಲಯೇತರ)	7677	9873	8753	10950	11588	12508
ರಾಜಸ್ವ ಕೊರತೆ	124	45	749	100	100	100
ರಾಜಸ್ವ ಸ್ವೀಕೃತಿಗಳು (ಲಾಟರಿ ಸಂದಾಯಗಳ ನಿವ್ವಳ)	-2311	-2832	-1627	-1014	-3873	-5044
ರಾಜಸ್ವ ವೆಚ್ಚ (ಲಾಟರಿ ವೆಚ್ಚದ ನಿವ್ವಳ)	30352	37996	40762	45782	51403	57670
ಲಾಟರಿಯನ್ನು ಹೊರತುಪಡಿಸಿದ ರಾಜಸ್ವ ಕೊರತೆ	28041	35164	39135	44768	47530	52625
ಬಂಡವಾಳದ ಮೇಲಿನ ವೆಚ್ಚ	-2311	-2832	-1627	-1014	-3873	-5044
ವಿತ್ತೀಯ ಕೊರತೆ	3591	6546	7523	7210	10583	12441
ಸಾಲ	3687	5372	6305	6861	7780	8823
ಒಟ್ಟು ಸಾಲದ ಪ್ರಮಾಣ	56027	61443	67725	71010	78790	87613
ಒಟ್ಟು ಆಯವ್ಯಯೇತರ ಸಾಲಗಳು	1078	845	720	0	0	0
ನಿವ್ವಳ ಆಯವ್ಯಯೇತರ ಸಾಲಗಳು	-816	-146	-58	-292	-576	-768
ಕ್ರೋಡೀಕೃತ ಬಡ್ಡಿ	4508	4943	5198	5952	6900	8250
ಕ್ರೋಡೀಕೃತ ರಾಜಸ್ವ ಕೊರತೆ	-1568	-2121	-1247	-541	-3265	-4124
ಕ್ರೋಡೀಕೃತ ವಿತ್ತೀಯ ಕೊರತೆ	2871	5225	6247	6569	7205	8054
ಕ್ರೋಡೀಕೃತ ರಾಜಸ್ವ ಕೊರತೆ/ ಜಿಎಸ್‌ಡಿಪಿ	-0.92%	-1.09%	-0.57%	-0.22%	-1.15%	-1.29%

ಕೋಷ್ಟಕ- 10.2						
ವಿಷಯ	2005-06	2006-07	2007-08	2008-09	2009-10	2010-11
	೦/ಛಿ	ಬಇ	ಇಇ	ಕಡಿಂರಿ.	ಕಡಿಂರಿ.	ಕಡಿಂರಿ.
ಜಿಎಸ್ ಡಿಪಿ ಪ್ರಸ್ತುತ ಬೆಲೆಗಳಲ್ಲಿ	170741	194009	220006	249487	282918	320829
ಹಣದುಬ್ಬರ	5.00%	4.00%	5.00%	5.00%	5.00%	5.00%
ಜಿಎಸ್ ಡಿಪಿ ವಾರ್ಷಿಕ ವಾಸ್ತವವೃದ್ಧಿ	7.00%	7.00%	8.00%	8.00%	8.00%	8.00%
ರಾಜಸ್ವ ಸ್ವೀಕೃತಿ	17.78%	19.58%	18.53%	18.35%	18.17%	17.98%
ರಾಜ್ಯ ಸ್ವಂತ ತೆರಿಗೆ ರಾಜಸ್ವ	10.91%	12.31%	12.13%	12.33%	12.48%	12.59%
ತೆರಿಗೆಯತರ ರಾಜಸ್ವ	2.27%	2.21%	0.84%	0.82%	0.79%	0.76%
ಕೇಂದ್ರ ಹಂಚಿಕೆ ಸಂಪನ್ಮೂಲ - ಹಂಚಿಕೆ	2.47%	2.58%	2.86%	2.78%	2.69%	2.61%
- ಅನುದಾನ	2.13%	2.47%	2.69%	2.42%	2.20%	2.01%
ರಾಜಸ್ವ ವೆಚ್ಚಗಳು	16.42%	18.13%	17.79%	17.94%	16.80%	16.40%
ಬಡ್ಡಿ	2.20%	2.18%	2.19%	2.20%	2.22%	2.28%
ವೇತನ	3.37%	3.41%	3.88%	4.22%	3.61%	3.48%
ಪಿಂಚಣಿ	1.31%	1.37%	1.55%	1.71%	1.45%	1.40%
ಸಹಾಯಧನಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	1.23%	0.93%	1.14%	1.05%	0.96%	0.89%
ವಿದ್ಯುತ್ ಸಹಾಯಧನ	1.07%	1.25%	0.98%	0.72%	0.64%	0.56%
ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ	0.68%	0.79%	0.87%	0.97%	1.04%	1.05%
ಪ್ರಮುಖ ದುರಸ್ತಿ (ರಸ್ತೆ, ಕಟ್ಟಡ ಮತ್ತು ನೀರಾವರಿ)	0.15%	0.53%	0.37%	0.35%	0.33%	0.32%
ಇತರೆ ವೆಚ್ಚ ದುರಸ್ತಿ (ಶಿಕ್ಷಣ, ಆರೋಗ್ಯ, ಆರ್‌ಡಿ, ಡಬ್ಲ್ಯೂಎಸ್, ಕೃಷಿ, ಅರಣ್ಯ)	1.59%	2.13%	2.46%	2.01%	2.14%	2.23%
ಆಡಳಿತ ವೆಚ್ಚ	0.33%	0.44%	0.36%	0.34%	0.31%	0.29%
ಇತರೆ ರಾಜಸ್ವ ವೆಚ್ಚ	4.50%	5.09%	3.98%	4.39%	4.10%	3.90%
ರಾಜಸ್ವ ಕೊರತೆ	-1.35%	-1.46%	-0.74%	-0.41%	-1.37%	-1.57%
ಬಂಡವಾಳ ರಾಜಸ್ವ (ಸಾಲಯೇತರ)	0.07%	0.02%	0.34%	0.04%	0.04%	0.03%
ಬಂಡವಾಳ ನಿರ್ಮಾಣದ ಮೇಲಿನ ವೆಚ್ಚ	2.10%	3.37%	3.42%	2.89%	3.74%	3.88%
ವಿತ್ತೀಯ ಕೊರತೆ	2.16%	2.77%	2.87%	2.75%	2.75%	2.75%
ಆಡಳಿತ ವೆಚ್ಚಗಳು ರಾಜಸ್ವ ಸ್ವೀಕೃತಿಯ ಶೇಕಡಾ ಪ್ರಮಾಣ	1.83%	2.24%	1.96%	1.84%	1.72%	1.62%
ಸಾಲ						
ಒಟ್ಟು ಸಾಲದ ಪ್ರಮಾಣ	32.81%	31.67%	30.78%	28.46%	27.85%	27.31%
ಕ್ರೋಡೀಕೃತ ಬಡ್ಡಿ / ರಾಜಸ್ವ	14.85%	13.01%	12.75%	13.00%	13.42%	14.30%
ಆಯವ್ಯಯೇತರ ಸಾಲಗಳು / ಜಿಎಸ್‌ಡಿಪಿ	0.63%	0.44%	0.33%	0.00%	0.00%	0.00%
ಕ್ರೋಡೀಕೃತ ರಾಜಸ್ವ ಕೊರತೆ / ಜಿಎಸ್‌ಡಿಪಿ	-0.92%	-1.09%	-0.57%	-0.22%	-1.15%	-1.29%
ಕ್ರೋಡೀಕೃತ ಬಂಡವಾಳ ವೆಚ್ಚ / ಜಿಎಸ್‌ಡಿಪಿ	2.73%	3.81%	3.75%	2.89%	3.74%	3.88%
ಕ್ರೋಡೀಕೃತ ವಿತ್ತೀಯ ಕೊರತೆ/ ಜಿಎಸ್‌ಡಿಪಿ	1.68%	2.69%	2.84%	2.63%	2.55%	2.51%
ಕ್ರೋಡೀಕೃತ ಸಾಲದ ಪ್ರಮಾಣ / ಜಿಎಸ್‌ಡಿಪಿ	36.61%	34.34%	32.93%	30.24%	29.26%	28.39%

## ಕೋಷ್ಟಕ - 10.3

## ಡಿವಂಟಿವರ್ಫೊಪಿ ಹಂಚಿಕೆಗಳು

ಕ್ರ. ಸಂ.	ಲೆಕ್ಕದ ಪ್ರಧಾನ ಶೀರ್ಷಿಕೆ	ಇಲಾಖೆ	ಆಯವ್ಯಯ ಅಂದಾಜು			ಬಿಂಬಿತ ಪ್ರಸ್ತಾವನೆಗಳು								
			2007-08			2008-09			2009-10			2010-11		
			ಯೋಜನೆ	ಯೋಜನೇತರ	ಒಟ್ಟು	ಯೋಜನೆ	ಯೋಜನೇತರ	ಒಟ್ಟು	ಯೋಜನೆ	ಯೋಜನೇತರ	ಒಟ್ಟು	ಯೋಜನೆ	ಯೋಜನೇತರ	ಒಟ್ಟು
		<b>ರಾಜ್ಯ ವೆಚ್ಚ</b>												
1	2011	ವಿಧಾನ ಮಂಡಲ		59.42	59.42		67.01	67.01		67.68	67.68		72.38	72.38
2	2012	ರಾಜ್ಯಪಾಲರು		2.91	2.91		3.51	3.51		3.47	3.47		3.77	3.77
3	2013	ಮಂತ್ರಿ ಮಂಡಲ		10.86	10.86		11.47	11.47		11.96	11.96		12.69	12.69
4	2014	ಕಾನೂನು	10.00	228.86	238.86	10.40	284.65	295.05	10.92	278.20	289.12	11.48	303.28	314.76
5	2014	ಚುನಾವಣೆಗಳು		37.17	37.17		41.69	41.69		102.37	102.37		45.38	45.38
6	2020	ಆದಾಯ ಮತ್ತು ವೆಚ್ಚದ ಮೇಲಿನ ತೆರಿಗೆಗಳು		3.65	3.65		4.58	4.58		4.45	4.45		4.85	4.85
7	2029	ಭೂಕಂದಾಯ		117.62	117.62		143.44	143.44		142.00	142.00		154.76	154.76
8	2030	ನೋಂದಣಿ ಮತ್ತು ಮುದ್ರಾಂಕ		32.74	32.74		38.36	38.36		38.41	38.41		41.50	41.50
9	2039	ರಾಜ್ಯ ಅಬಕಾರಿ		109.16	109.16		73.58	73.58		72.50	72.50		78.51	78.51
10	2040	ಮಾರಾಟ ತೆರಿಗೆ	20.00	114.79	134.79	20.80	140.88	161.68	21.84	137.09	158.93	22.93	148.58	171.51
11	2041	ವಾಹನಗಳು	0.77	48.34	49.11	0.71	58.65	59.36	0.72	58.27	58.99	0.77	63.05	63.82
12	2045	ಇತರೆ ತೆರಿಗೆ ಮತ್ತು ಶುಲ್ಕಗಳು		5.44	5.44		6.29	6.29		6.28	6.28		6.74	6.74
13	2047	ಇತರೆ ವಿತ್ತೀಯ ಸೇವೆಗಳು		33.15	33.15		35.47	35.47		36.82	36.82		39.22	39.22
14	2049	ಬಡ್ಡಿ ಪಾವತಿಗಳು		4818.00	4818.00		5478.09	5478.09		6291.07	6291.07		7329.66	7329.66
15	2051	ಕರ್ನಾಟಕ ಲೋಕಸೇವಾ ಆಯೋಗ		10.89	10.89		12.22	12.22		12.41	12.41		13.25	13.25
16	2052	ಸಚಿವಾಲಯ ಸಾಮಾನ್ಯ ಸೇವೆಗಳು	5.70	67.22	72.92	5.93	80.34	86.27	6.22	79.45	85.68	6.60	85.96	92.56
17	2053	ಜಿಲ್ಲಾ ಆಡಳಿತ		196.17	196.17		246.24	246.24		241.06	241.06		263.80	263.80
18	2054	ಖಜಾನೆ ಲೆಕ್ಕಗಳು ಮತ್ತು ಆಡಳಿತ	5.03	55.20	60.23	5.34	67.52	72.86	5.53	66.49	72.02	5.88	72.33	78.21
19	2055	ಗೃಹ	38.00	1330.90	1368.90	39.52	1627.19	1666.71	41.50	1600.52	1642.01	43.57	1737.72	1781.29
20	2056	ಜೈಲುಗಳು	1.78	58.36	60.14	1.85	66.05	67.90	1.94	67.13	69.07	2.04	71.87	73.91
21	2057	ಪೂರೈಕೆ ಮತ್ತು ಬಿಡುಗಡೆ												
22	2058	ಮುದ್ರಣ ಮತ್ತು ಸಾಮಗ್ರಿ	1.10	82.43	83.53	1.14	90.25	91.39	1.20	92.53	93.73	1.26	98.21	99.47
23	2059	ಲೋಕೋಪಯೋಗಿ	2.00	385.42	387.42	2.08	478.99	481.07	2.18	493.24	495.43	2.29	548.08	550.37
24	2070	ಇತರೆ ಆಡಳಿತ ಸೇವೆಗಳು	17.33	420.42	437.75	18.10	849.36	867.46	18.97	1476.29	1495.26	19.94	2218.65	2238.59
25	2071	ಪಿಂಚಣಿಗಳು		3415.82	3415.82		4257.33	4257.33		4105.81	4105.81		4501.44	4501.44
26	2075	ಇತರೆ ಸಾಮಾನ್ಯ ಸೇವೆಗಳು		25.49	25.49		26.51	26.51		27.84	27.84		29.23	29.23

27	2202	ಶಿಕ್ಷಣ	1308.48	5231.69	6540.17	1379.25	6493.15	7872.40	1441.27	6403.48	7844.75	1519.12	6992.91	8512.02
28	2203	ತಾಂತ್ರಿಕ ಶಿಕ್ಷಣ	101.26	92.00	193.26	106.60	108.65	215.26	111.44	108.66	220.10	117.35	117.24	234.59
29	2204	ಯುವಜನ ಸೇವೆಗಳು	18.82	55.11	73.93	18.36	62.06	80.42	19.26	63.79	83.05	20.25	67.79	88.03
30	2205	ಕನ್ನಡ ಮತ್ತು ಸಂಸ್ಕೃತಿ	79.40	63.48	142.88	93.92	70.12	164.04	98.60	71.06	169.67	103.55	76.08	179.63
31	2210	ಆರೋಗ್ಯದ ಮೇಲಿನ ವೆಚ್ಚ	344.41	1090.38	1434.78	453.63	1438.00	1891.63	518.60	1529.17	2047.77	638.86	1792.82	2431.68
32	2211	ಕುಟುಂಬ ಕಲ್ಯಾಣ	206.91	9.96	216.86	354.83	29.74	384.57	395.86	34.03	429.89	468.25	40.39	508.63
33	2215	ನೀರು ಪೂರೈಕೆ	220.69	10.82	231.51	248.75	12.84	261.59	280.16	13.16	293.33	315.83	14.42	330.25
34	2216	ವಸತಿ	280.63	50.01	330.64	292.27	56.85	349.13	306.89	64.73	371.61	322.23	72.60	394.83
35	2217	ನಗರಾಭಿವೃದ್ಧಿ	2011.83	81.56	2093.39	2092.30	87.86	2180.16	2196.92	90.93	2287.84	2306.76	96.21	2402.98
36	2220	ವಾರ್ತೆ	6.06	22.24	28.30	6.30	21.97	28.28	6.62	22.15	28.76	6.95	23.85	30.80
37	2225	ಸಮಾಜ ಕಲ್ಯಾಣ	1572.25	1580.03	3152.28	1618.88	1751.04	3369.92	1666.26	1877.12	3543.38	1754.61	2056.84	3811.44
38	2230	ಕಾರ್ಮಿಕ	75.38	64.10	139.49	80.56	79.19	159.75	83.65	77.61	161.26	88.11	84.50	172.62
39	2245	ಪ್ರಕೃತಿ ವಿಕೋಪ		126.41	126.41		131.47	131.47		136.73	136.73		142.19	142.19
40	2250	ಇತರೆ ಸಾಮಾಜಿಕ ಸೇವೆಗಳು	24.05	41.13	65.18	25.01	43.58	68.59	26.26	45.40	71.67	27.58	47.87	75.44
41	2251	ಸಚಿವಾಲಯ ಸಾಮಾಜಿಕ ಸೇವೆಗಳು		14.00	14.00		17.53	17.53		17.04	17.04		18.57	18.57
42	2401	ಕೃಷಿ	592.77	369.87	962.63	699.57	428.45	1128.02	820.09	429.60	1249.69	960.17	461.18	1421.35
43	2402	ಮಣ್ಣಿನ ಸಂರಕ್ಷಣೆ	226.93	51.03	277.96	236.64	64.66	301.30	248.19	62.93	311.12	260.76	68.91	329.67
44	2403	ಪಶುಸಂಗೋಪನೆ	120.82	163.41	284.23	111.67	201.62	313.29	114.32	198.56	312.88	120.90	216.42	337.31
45	2404	ಡೈರಿ ಅಭಿವೃದ್ಧಿ	79.50		79.50	82.68		82.68	86.81		86.81	91.15		91.15
46	2405	ಮೀನುಗಾರಿಕೆ	50.79	13.47	64.26	53.09	16.81	69.90	55.71	16.43	72.13	58.11	2.76	60.87
47	2406	ಅರಣ್ಯ ಮತ್ತು ವನ್ಯಜೀವಿ	194.79	227.59	422.39	202.59	269.49	472.08	212.71	269.29	482.00	223.35	291.19	514.54
48	2408	ಆಹಾರ	5.00	622.86	627.86	5.20	598.86	604.06	5.46	569.64	575.10	5.73	545.23	550.96
49	2415	ಕೃಷಿ ಸಂದೋಧನೆ ಮತ್ತು ಶಿಕ್ಷಣ	80.00	78.43	158.43	83.20	81.56	164.76	87.36	85.64	173.00	91.73	89.92	181.65
50	2425	ಸಹಕಾರಿ	216.29	639.70	855.98	121.52	591.99	713.51	127.56	617.35	744.91	133.96	650.77	784.72
51	2501	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	814.29	335.69	1149.98	845.24	380.14	1225.37	885.83	385.20	1271.04	930.63	411.71	1342.33
52	2506	ಭೂಸುಧಾರಣೆ	7.51	5.69	13.20	7.82	6.40	14.22	8.20	6.52	14.73	8.62	6.97	15.59
53	2575	ಇತರೆ ವಿಶೇಷ ಕ್ಷೇತ್ರ ಕಾರ್ಯಕ್ರಮಗಳು	50.00	300.00	350.00	52.00	312.00	364.00	54.60	327.60	382.20	57.33	343.98	401.31
54	2701	ಭಾರಿ ನೀರಾವರಿ	9.51	73.29	82.80	10.26	110.90	121.17	10.61	125.94	136.56	11.24	150.61	161.85
55	2702	ಸಣ್ಣ ನೀರಾವರಿ	27.84	95.17	123.01	34.61	110.74	145.35	34.16	112.90	147.05	37.16	120.48	157.64
56	2705	ಅಚ್ಚುಕಟ್ಟು ಅಭಿವೃದ್ಧಿ	57.79		57.79	60.13		60.13	63.12		63.12	66.29		66.29
57	2711	ಪ್ರವಾಹ ನಿಯಂತ್ರಣ		0.36	0.36		0.38	0.38		0.40	0.40		0.42	0.42
58	2801	ಇಂಧನ	18.32	2151.76	2170.08	19.05	1801.83	1820.88	20.01	1801.92	1821.93	21.01	1802.02	1823.02
59	2810	ಎನ್ ಸಿ ಎಸ್ ಇ	7.91		7.91	8.30		8.30	8.68		8.68	9.13		9.13

60	2851	ಗುಡಿ ಕೈಗಾರಿಕೆ	295.90	281.92	577.82	308.18	283.30	591.48	323.38	244.18	567.56	339.68	262.45	602.13
61	2852	ಕೈಗಾರಿಕೆಗಳು	12.96	19.29	32.25	13.47	21.62	35.09	14.15	22.02	36.16	14.85	23.54	38.40
62	2853	ಗಣಿ ಮತ್ತು ಭೂವಿಜ್ಞಾನ	7.28	6.40	13.67	1.68	7.82	9.50	1.70	7.62	9.31	1.83	8.31	10.14
63	2885	ಕೈಗಾರಿಕೆ ಮತ್ತು ಖನಿಜಗಳ ಮೇಲಿನ ಇತರ ಅಂದಾಜುಗಳು	4.20		4.20	4.37		4.37	4.59		4.59	4.82		4.82
64	3051	ಬಂದರು ಮತ್ತು ಲೈಟ್ ಹೌಸ್		4.43	4.43		5.38	5.38		5.33	5.33		5.79	5.79
65	3053	ನಾಗರಿಕ ವಿಮಾನಯಾನ		0.98	0.98		1.13	1.13		1.12	1.12		1.20	1.20
66	3054	ರಸ್ತೆ ಮತ್ತು ಸೇತುವೆಗಳು	589.52	677.24	1266.76	624.10	697.41	1321.51	666.81	715.66	1382.47	713.37	738.29	1451.66
67	3055	ಸಾರಿಗೆ		179.71	179.71		188.69	188.69		198.13	198.13		208.03	208.03
68	3056	ಒಳನಾಡು ನೀರು ಸಾರಿಗೆ		2.24	2.24		2.70	2.70		2.68	2.68		2.91	2.91
69	3425	ಇತರ ವೈಜ್ಞಾನಿಕ ಸೇವೆಗಳು	17.79	0.01	17.80	18.50	0.01	18.51	19.43	0.01	19.44	20.40	0.01	20.41
70	3435	ಪರಿಸರ ಮತ್ತು ಜೀವಿಶಾಸ್ತ್ರ	18.52		18.52	19.26		19.26	20.22		20.22	21.24		21.24
71	3451	ಸಚಿವಾಲಯ ಆರ್ಥಿಕ ಸೇವೆಗಳು	20.81	49.75	70.55	21.64	58.11	79.75	22.72	58.07	80.79	23.86	62.62	86.48
72	3452	ಪ್ರವಾಸೋದ್ಯಮ	57.33	2.39	59.72	59.62	2.94	62.56	62.60	2.88	65.49	65.74	3.14	68.88
73	3454	ಜನಗಣತಿ ಸಮೀಕ್ಷೆ ಮತ್ತು ಅಂಕಿಅಂಶಗಳು	0.35	19.81	20.16	0.36	24.37	24.74	0.38	23.89	24.28	0.40	25.99	26.39
74	3455	ಹವಾಮಾನ ಶಾಸ್ತ್ರ	0.70		0.70	0.73		0.73	0.76		0.76	0.80		0.80
75	3456	ನಾಗರಿಕ ಪೂರೈಕೆ	0.69	6.98	7.66	0.72	8.64	9.35	0.75	8.40	9.15	0.79	9.13	9.92
76	3465	ಸಾಮಾನ್ಯ ಹಣಕಾಸು ಮತ್ತು ವ್ಯಾಪಾರ ವಿಮೆ												
77	3475	ಇತರ ಸಾಮಾನ್ಯ ಆರ್ಥಿಕ ಸೇವೆಗಳು	43.61	666.63	710.24	416.23	484.70	900.93	470.42	504.82	975.24	531.99	532.43	1064.42
78	3604	ಸ್ಥಳೀಯ ಸಂಸ್ಥೆಗಳು		1904.39	1904.39		2412.63	2412.63		2942.29	2942.29		3356.61	3356.61
		ಒಟ್ಟು	9981.57	29153.86	39135.43	10998.98	33769.02	44768.01	11714.18	35815.42	47529.60	12633.24	39992.18	52625.42
		ಬಂಡವಾಳ ವೆಚ್ಚಗಳು												
1	4055	ಗೃಹ												
2	4059	ಲೋಕೋಪಯೋಗಿ	368.20		368.20	375.56		375.56	394.34		394.34	414.06		414.06
3	4070	ಇತರ ಆಡಳಿತ ಸೇವೆಗಳು	1.50		1.50	1.53		1.53	1.61		1.61	1.69		1.69
4	4202 01	ಶಿಕ್ಷಣ	92.55	3.45	96.00	188.55		188.55	535.47		535.47	582.25		582.25
5	4202 2	ತಾಂತ್ರಿಕ ಶಿಕ್ಷಣ	56.00		56.00	57.12		57.12	59.98		59.98	62.97		62.97
6	4202 03	ಕ್ರೀಡೆ ಮತ್ತು ಯುವಜನ ಸೇವೆಗಳು	0.95		0.95	0.97		0.97	1.02		1.02	1.07		1.07
7	4202 04	ಕನ್ನಡ ಮತ್ತು ಸಂಸ್ಕೃತಿ	3.30		3.30	3.37		3.37	3.53		3.53	3.71		3.71
8	4210	ಆರೋಗ್ಯ ವೆಚ್ಚ	283.40		283.40	288.87		288.87	498.82		498.82	598.76		598.76
9	4211	ಕುಟುಂಬ ಕಲ್ಯಾಣ	1.00		1.00	1.13		1.13	1.18		1.18	1.24		1.24
10	4215	ನೀರು ಪೂರೈಕೆ	1406.05		1406.05	1410.00		1410.00	1650.00		1650.00	1950.00		1950.00

11	4216	ವಸತಿ	228.00	130.00	358.00	238.70		238.70	300.64		300.64	315.67		315.67
12	4217	ನಗರಾಭಿವೃದ್ಧಿ	55.00		55.00	31.10		31.10	57.66		57.66	60.54		60.54
13	4220	ವಾರ್ಡ್	1.04		1.04	1.06		1.06	1.11		1.11	1.17		1.17
14	4225	ಸಮಾಜ ಕಲ್ಯಾಣ	190.14		190.14	64.73		64.73	170.18			170.87		170.87
15	4250	ಇತರೆ ಸಾಮಾಜಿಕ ಸೇವೆಗಳು	12.92		12.92	6.18		6.18	13.49		13.49	14.16		14.16
16	4401	ಕೃಷಿ	13.30		13.30	6.57		6.57	13.89		13.89	14.59		14.59
17	4402	ಮಣ್ಣಿನ ಸಂರಕ್ಷಣೆ	10.00		10.00	3.20		3.20	10.36		10.36	10.88		10.88
18	4403	ಪಶುಸಂಗೋಪನೆ	32.80		32.80	8.46		8.46	33.88		33.88	35.57		35.57
19	4405	ಮೀನುಗಾರಿಕೆ	17.35		17.35	7.70		7.70	18.08		18.08	18.99		18.99
20	4406	ಅರಣ್ಯ ಮತ್ತು ವನ್ಯಜೀವಿ	1.54		1.54	1.57		1.57	1.65		1.65	1.73		1.73
21	4408	ಆಹಾರ	6.50		6.50	3.63		3.63	6.81		6.81	7.15		7.15
22	4415	ಕೃಷಿ ಸಂಬಂಧವಾದ ಮತ್ತು ಶಿಕ್ಷಣ	3.00		3.00	3.06		3.06	3.21		3.21	3.37		3.37
23	4425	ಸಹಕಾರಿ	7.97		7.97	3.13		3.13	8.29		8.29	8.70		8.70
24	4515	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	107.44		107.44	9.59		9.59	110.07		110.07	115.57		115.57
25	4701	ಭಾರಿ ನೀರಾವರಿ	2329.47	4.65	2334.12	2529.97	4.15	2534.12	3595.65	4.35	3600.00	3995.43	4.57	4000.00
26	4702	ಸಣ್ಣ ನೀರಾವರಿ	710.21		710.21	705.00		705.00	710.00		710.00	900.00		900.00
27	4705	ಅಚ್ಚುಕಟ್ಟು ಅಭಿವೃದ್ಧಿ	0.01		0.01	0.01		0.01	0.01		0.01	0.01		0.01
28	4711	ಪ್ರವಾಹ ನಿಯಂತ್ರಣ	12.56		12.56	12.82		12.82	13.46		13.46	14.13		14.13
29	4801	ಇಂಧನ	250.00	106.00	356.00	360.00		360.00	600.00		600.00	650.00		650.00
30	4851	ಗುಡಿ ಕೈಗಾರಿಕೆಗಳು	22.58		22.58	3.03		3.03	23.18		23.18	24.34		24.34
31	4852	ಕೈಗಾರಿಕೆಗಳು	101.63	31.00	132.63	23.66		23.66	104.85		104.85	110.09		110.09
32	4885	ಕೈಗಾರಿಕೆ ಮತ್ತು ಖನಿಜಗಳ ಮೇಲಿನ ಇತರೆ ಅಂದಾಜುಗಳು												
33	5051	ಬಂದರು ಮತ್ತು ಲೈಟ್ ಹೌಸ್	6.50		6.50	1.63		1.63	6.71		6.71	7.05		7.05
34	5054	ರಸ್ತೆ ಮತ್ತು ಸೇತುವೆಗಳು	805.66		805.66	810.00		810.00	1200.00		1200.00	1600.00		1600.00
35	5055	ಸಾರಿಗೆ	5.00		5.00	5.10		5.10	5.36		5.36	5.62		5.62
36	5452	ಪ್ರವಾಸೋದ್ಯಮ	100.00		100.00	15.50		15.50	100.28		100.28	105.29		105.29
37	5465	ಸಾಮಾನ್ಯ ಹಣಕಾಸು ಮತ್ತು ವ್ಯಾಪಾರ ವಿಮೆ	-14.32		-14.32									
39	7610	ಇತರೆ ಸಾಮಾನ್ಯ ಸೇವೆಗಳು	3.00	15.90	18.90	3.06	20.62	23.68	3.21	490.66	493.87	3.37	626.33	629.70
		ಒಟ್ಟು	7232.25	291.00	7523.25	7185.56	24.77	7210.32	10257.97	495.01	10582.80	11810.05	630.90	12440.95
ಃ		ಆಯವ್ಯಯೇತರ ಮರುಪಾವತಿಗಳು			1157.46			765.49			1171.34			1526.71

				8680.71									
1		ಕೆಬಿಜೆಎನ್‌ಎಲ್ 4701		455.91			210.24			386.54			346.98
2		ಕೆಎನ್ ಎನ್ ಎಲ್ 4701		296.56			70.94			100.51			332.91
3		ಕೆಆರ್ ಡಿಸಿ 5054		120.00			139.92			171.02			202.11
4		ಮಾಹಿತಿ ಬಾಂಡುಗಳು 5465		59.40			12.02			11.82			11.62
5		ಕೆಆರ್ ಇ ಎಎಸ್ 4225		14.24			9.18			8.66			8.14
6		ಕೆಪಿಎಚ್ ಸಿ ಎಲ್ 4055		55.00			156.90			187.69			189.41
7		ಕೆಎಸ್ ಸಿ ಬಿ 4217		39.50			38.00			35.00			34.00
8		ಕೆ ಎಸ್ ಐಐಡಿಎಸ್ 5465		18.66			17.57			16.62			15.67
9		ಕೆ ಎಲ್ ಎ ಸಿ 4215		34.18			28.54			28.54			28.54
10		ಕಾವೇರಿ ನೀರಾವರಿ ನಿಗಮ 4701		60.56			78.56			221.34			354.10
12		ಸರ್ವೆ ಶಿಕ್ಷಣ ಅಭಿಯಾನ-4202		3.45			3.62			3.60			3.23
13		ಕಿಯೋನಿಕ್ಸ್ - ಹುಡ್ಕೋ- 4851											
		ಒಟ್ಟು ಬಂಡವಾಳ ವೆಚ್ಚಗಳು		8680.71			7975.81			11754.14			13967.66